

ಮಹಾರಾಷ್ಟ್ರ ಜಾನಪದ

(ಬುಡಕಟ್ಟು ಅಥವಾ ಯನ)



ಡಾ॥ ಎಚ್. ಎಂ. ಮಹೇಶ್ವರಯ್ಯ

ಕನ್ನಡ ಜಾನಪದ ಮತ್ತು
ಯಾತ್ರೆಗಳ ಅಕಾಡೆಮಿ
ಬೆಂಗಳೂರು - ೫೬೦ ೦೦೧.



ಜಾನಪದ ಪರ್ಯಾಯ ಮಾಲೆ - ೨

ಮಹಾರಾಷ್ಟ್ರ ಜಾನಪದ

(ಬುಡಕಟ್ಟಿ ಆಧ್ಯಾತ್ಮಿಕ
ಆಧ್ಯಾತ್ಮಿಕ ಸಂಸ್ಥೆ)

(ಮಹಾರಾಷ್ಟ್ರ ಜಾನಪದ ಪ್ರವಾಸ ಕಥನ)

ಡಾ॥ ಎಚ್.ಎಂ. ಮಹೇಶ್ವರಯ್ಯ



ಕರ್ನಾಚರ ಜಾನಪದ ಮತ್ತು
ಯಕ್ಷಗಾನ ಆಕಾಶದೇವಿ
ಬೆಂಗಳೂರು - ೫೬೦ ೦೦೮

**MAHARASTRA JANAPADA - A Folklore Travelogue. written by
H.M. Maheswaraiah. Published by Siddaraju, Registrar, Karnataka
Janapada and Yakshagana Academy, Nrupatunga Road,
Bangalore - 560 001.**

Price Rs. 25/-

First impression : 1997.

C. Janapada & Yakshagana Academy

ಚೆಲೆ : ಇಪ್ಪತ್ತು ದುರ್ಗಾಯಿಗಳು

ಪ್ರಕಾಶಕರು :

ಸಿದ್ದರಾಜು

ರಿಡಿಸ್ಟ್ರಾರ್‌, ಕನಾರ್ಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಎಂ/ಇ, ಕೆನರಾ ಫ್ಲಾನ್‌ ರಾಫೋರೇಷನ್‌ ಕಟ್ಟಡ

ನ್ಯಾಯತುಂಗ ರಸ್ತೆ, ಬೆಂಗಳೂರು - ೫೬೦ ೧೦೧

ಮುದ್ರಕರು :

ಪ್ರಗತಿ ಗ್ರಂಥಿಕ್ಷೇ

ಎಂ, ಇನೇ ಶಿರುವು, ಉನೇ ಮುಖ್ಯ ರಸ್ತೆ,

ಆರ್.ಪಿ.ಸಿ. ಬಡಾವಣ, ಬೆಂಗಳೂರು - ೪೦

ದೂರವಾಣಿ : ೨೨೦೮೭೧೮

ಅಧ್ಯಕ್ಷರ ಮಾತು

ಕನಾಟಕ ಜಾನಪದ ಮತ್ತು ಯಕ್ಕಾನ ಅಕಾಡೆಮಿಯ ತನ್ನ ಸ್ಥಾಪನೆಯ ಉದ್ದೇಶವನ್ನು ಸಮರ್ಪಿಸಬಾಗಿ ಮತ್ತು ವ್ಯಾಪಕವಾಗಿ ಈದೇರಿಸುವ ನಿಟ್ಟಿನಲ್ಲಿ ತನ್ನ ಶಕ್ತಿ ಮೀರಿ ಕಳೆದ ಒಂದೊವರೆ ದಶಕಗಳಿಂದ ಪ್ರಯತ್ನಿಸುತ್ತಿದೆ. ಕನಾಟಕದ ಎಲ್ಲ ವಿಶ್ವವಿದ್ಯಾಲಯಗಳು ಹಾಗೂ ಇತರ ಜಾನಪದ ಸಂಖ್ಯಾಸಂಸ್ಥೆಗಳು ನಡೆಸುತ್ತಿರುವ ಜನಪದ ಕಾರ್ಯಕರ್ತೆ ಪೂರ್ವಕವಾಗಿ ಅಕಾಡೆಮಿ ತನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಾಡಿನ ಎಲ್ಲಿಡೆ ಅಪಾರ ಪ್ರಮಾಣದಲ್ಲಿ ಮಾಡಿರುವ ಜಾನಪದ ಸಿರಿಯನ್ನು ಅದರ ಸಹಜ ಸ್ವರೂಪದಲ್ಲಿ ಸೆರೆಹಿಡಿಯಲು, ಪ್ರಕಟಿಸಲು, ಪ್ರದರ್ಶಿಸಲು ವ್ಯವಸ್ಥೆ ಮಾಡುತ್ತಿದೆ. ಕನ್ನಡ ಜಾನಪದ ಅಧ್ಯಯನ ಕಾಗ ಕೇವಲ ಸಂಗ್ರಹದ ಹಾಗೂ ಭಾವೃಕ ಉದ್ದೂರದ ಮತ್ತು ಉತ್ತೇಕ್ಷೇಯ ನೆಲೆಯನ್ನು ದಾಟಿ, ಜಾನಪದ ಸತ್ಯದ ಅಂತರ್ಮಾಳಿಗಳನ್ನು ಆಧುನಿಕ ಚಿಂತನೆಗೆ ಒಳಪಡಿಸುವ ಇತರ ಭಾಷ್ನ ಲಿಸ್ಟ್‌ಗಳೊಳನೆ ತೆಲನಿಕವಾಗಿ ಅದನ್ನು ವಿಶೇಷಿಸುವ ಹಾಗೂ ತೀವ್ರಗತಿಯಲ್ಲಿ ವಿಕಾಸವಾಗುತ್ತಿರುವ ಆಧುನಿಕ ಜಗತ್ತಿಗೆ ಪ್ರಸ್ತುತವಾಗುವಂತೆ ಮಾಡುವ ಎಲ್ಲ ಪ್ರಯತ್ನಗಳನ್ನು ಅಕಾಡೆಮಿ ನಮ್ಮವಾಗಿ ಕೈಗೆತ್ತಿಕೊಂಡಿದೆ. ಮೂಲಭೂತ ಕ್ಷೇತ್ರಕಾರ್ಯ, ಕ್ಷೇತ್ರಕಾರ್ಯ ತರಬೇತಿ ಶಿಬಿರ, ಜನಪದ ಕಲಾ ಸಮೀಕ್ಷೆ ಜನಪದ ಕಲಾ ತರಬೇತಿ ಶಿಬಿರ, ವಿಚಾರಸಂಕಿರಣ, ಕಾರ್ಯಾಗಾರ, ಕಮ್ಮಟಿ, ಜನಪದ ಕಲಾ ಪರಿಷ್ಠರಣಕಾರ್ಯ, ಜನಪದ ಕೃತಿ ಪ್ರಕಟನೆ, ಸಂಶೋಧನೆ ಜನಪದ ನಿರ್ಘಂಟು ಮತ್ತು ಪಾರಿಭಾಷಿಕಗಳ ಪ್ರಕಟನೆ, ಮುಂತಾದ ಹಲವು ಹತ್ತು ಕಾರ್ಯಕ್ರಮಗಳು ಸಾಕಷ್ಟು ತೀವ್ರಗತಿಯಲ್ಲಿ ನಡೆಯುತ್ತಿವೆ. ಅನ್ಯಭಾಷಾ ಲಿಸ್ಟ್‌ಗಳ ಪರಿಣಾತರನ್ನು ಜಾನಪದ ಅಧ್ಯಯನ ಮತ್ತು ಸಂಶೋಧನೆಗಳ ಕ್ಷೇತ್ರದಲ್ಲಿ ತಂದು ಅವರನ್ನು ಜಾನಪದದ ಕಾರ್ಯಕದಲ್ಲಿ ತೊಡಗಿಸುವ ಪ್ರಯತ್ನವನ್ನು ಸಹ ಮಾಡಲಾಗುತ್ತಿದೆ. ಆಡಿಯೋ ಮತ್ತು ಏಡಿಯೋಗಳ ಮೂಲಕ ಜನಪದ ಕಲೆಗಳನ್ನು ಒಂದಿಟ್ಟು ಪರಿಣಾಮಕಾರಿಯಾಗಿ ಸಂರಕ್ಷಿಸುವ. ಪ್ರದರ್ಶಿಸುವ ಮತ್ತು ಪ್ರಸಾರ ಮಾಡುವ ಒಕ್ಕನ್ನೇ ಪ್ರಮಾಣಕ ಹಜ್ಜಾಗಳನ್ನು ಇಡಲಾಗಿದೆ. ಹೀಗಿದ್ದರೂ ಜಾನಪದದ ವ್ಯಾಪಕತೆಯ ಧೈತ್ಯಾಯಿಂದ ಕನಾಟಕವೂಂದೇ ಪ್ರತ್ಯೇಕ ಜಾನಪದ

ಪ್ರಪಂಚವಾಗಿ ಉಳಿಯುವುದು ಸಾಧ್ಯವಿಲ್ಲ. ಭಾರತದ ಇತರ ಪ್ರಾಂತ್ಯಗಳಲ್ಲಿ ಕನಾಟಕದಲ್ಲಿ ನಡೆಯುತ್ತಿರುವ ಬಹುಮುಖದ ಜಾನಪದ ಚಟುವಟಿಕೆಗಳು ನಡೆಯುತ್ತಿಲ್ಲ. ಆದರೆ ಕನಾಟಕದ ಹೋರ ರಾಜ್ಯಗಳಲ್ಲಿ ನಡೆಯುತ್ತಿರುವ ಜಾನಪದ ಚಟುವಟಿಕೆಗಳ ಪರಿಚಯದ ಹಿನ್ನೆಲೆ ನಮ್ಮ ಜಾನಪದ ಅಸ್ತರಿಗೆ ಇದ್ದಲ್ಲಿ ಅವರಿಗೆ ತಮ್ಮ ಕಾರ್ಯದ ಬಗ್ಗೆ ಮತ್ತೊಮ್ಮೆ ಆತ್ಮ ವಿಶ್ವಾಸ ಹಾಗೂ ಉತ್ಸಾಹ ಮೂಡುತ್ತದೆ ಹಾಗೂ ಅನ್ನ ಪ್ರಾಂತ್ಯದ ಸಾಧನೆಗಳೊಡನೆ ನಮ್ಮ ಸಾಧನೆಯನ್ನು ತುಲನೆಗೆ ಒದ್ದುವುದರಿಂದ ನಮ್ಮ ಹೋರತೆಗಳ ಅರಿವೂ ನಮಗಾಗುತ್ತದೆ. ಈ ದೃಷ್ಟಿಯಿಂದ ಜಾನಪದಾಸ್ತರಾದ ಉತ್ಸಾಹೀ ತರುಣರನ್ನು ಹೋರ ರಾಜ್ಯಗಳಿಗೆ ಕಳುಹಿಸಿ, ಅಲ್ಲಿನ ಜಾನಪದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಕಣ್ಣಾರೆ ಕಂಡು ಸಮೀಕ್ಷಿಸುವ, ವಿಶೇಷಿಸುವ ಕಾರ್ಯವನ್ನು ಅಕಾಡೆಮಿ ಹೇಳಣಾಗಿ ಹಮ್ಮಿಕೊಂಡಿದೆ. ಈ ಪ್ರಪಂಚದ ಅನುಭವಗಳನ್ನು ಪ್ರಸ್ತರ ರೂಪದಲ್ಲಿ "ಜಾನಪದ ಪರಿಣಾಮಾಲೆ"ಯಲ್ಲಿ ಮುದ್ರಿಸುವ ಉದ್ದೇಶಕ್ಕೂ ಅಕಾಡೆಮಿ ಕೇ ಹಾಕಿದೆ. ಕಳೆದ ವರ್ಷ ಶ್ರೀ ಎಂ.ಬ್ರೇಗೌಡ ಅಕಾಡೆಮಿಯ ನೆರವಿನಿಂದ ತಮಿಳುನಾಡಿನಲ್ಲಿ ಜಾನಪದೀಯ ಪ್ರಪಂಚವನ್ನು ಕ್ರೇಸ್ಟೊಲ್ಡರು. ಅವರ ಪ್ರಪಂಚದ ಅನುಭವ ಕಥನವೇ "ಧರ್ಮಪುರಿಯಿಂದ ತಿರುನಲ್ಲಿವರಿಗೆ"

ಈ ಮಾಲೆಯಲ್ಲಿ ಪ್ರಕಟವಾಗುತ್ತಿರುವ ಎರಡನೇ ಕೃತಿಯ "ಮಹಾರಾಷ್ಟ್ರ ಜಾನಪದ". ನಮ್ಮ ಪ್ರಸಿದ್ಧ ಜಾನಪದ ಮತ್ತು ಭಾಷಾಶಾಸ್ತ್ರ ವಿದ್ಯಾಂಸರಲ್ಲೊಬ್ಬರಾದ ಡಾ. ಎಚ್.ಎಂ.ಮಹೇಶ್ವರಯ್ಯ ಅವರು ಮಹಾರಾಷ್ಟ್ರದ ಪ್ರಪಂಚವನ್ನು ಕ್ರೇಸ್ಟೊಲ್ಡ ಮುಖ್ಯವಾಗಿ ಅಲ್ಲಿನ ಬುಡಕಟ್ಟಿಗಳ ಕ್ಷೇತ್ರದಲ್ಲಿ ಆಗಿರುವ ಅಧ್ಯಯನವನ್ನು ಗುರಿಯಾಗಿ ಇಟ್ಟಿಕೊಂಡು ತಾವು ತಮ್ಮ ಪ್ರಪಂಚದ ಸಂದರ್ಭದಲ್ಲಿ ಕಂಡುಬಂದ ಆ ಕ್ಷೇತ್ರದ ವಿವರಗಳನ್ನು ಇಲ್ಲಿ ಪ್ರಕಟಿಸಿದ್ದಾರೆ. ಮಹಾರಾಷ್ಟ್ರದಲ್ಲಿರುವ ಬುಡಕಟ್ಟಿಗಳ ಅಧ್ಯಯನಕ್ಕೆ ಸಂಬಂಧಿಸಿದ ಸಂಸ್ಥೆಗಳನ್ನು, ಆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವಿದ್ಯಾಂಸರನ್ನು, ಬುಡಕಟ್ಟಿಗಳನ್ನು ಸಮೀಕ್ಷಿಸಿ ಸಂದರ್ಶಿಸಿ ಈ ಕೃತಿಯನ್ನು ಸಿದ್ಧಪಡಿಸಿದ್ದಾರೆ. ಬುಡಕಟ್ಟಿಗಳನಾಂಗ ತಮ್ಮ ಮೂಲ ಅನ್ನತಯಿನ್ನು ಉಳಿಸಿಕೊಂಡು ಅಧ್ಯನಿಕ ನಾಗರಿಕ ಜಗತ್ತಿನ ಭಾಗವಾಗುವ ಬಗ್ಗೆ ಪ್ರಯೋಗಿಸುತ್ತಿದ್ದಾರೆ. ಪ್ರಸಕ್ತ ಸಂಕೇರ್ಣ ಸಂದರ್ಭದಲ್ಲಿ ಆ ಬುಡಕಟ್ಟಿಗಳ ವಿವಿಧ ಜಾನಾಂಗಗಳ ಪರಿಚಯವನ್ನು ಅವರ ಸಂಸ್ಕೃತಿ, ಸಂಪ್ರದಾಯ ಕಲೆ ಇತ್ಯಾದಿಗಳನ್ನು ಈ ಬುಡಕಟ್ಟಿಗಳನಾಂಗಗಳಿಗೆ ಸಂಬಂಧಿಸಿದಂತೆ ಪ್ರಕಟವಾಗುತ್ತಿರುತ್ತಾರೆ. ಸಾಹಿತ್ಯವನ್ನು ಕುರಿತು ಇಲ್ಲಿ ಅಧಿಕೃತವಾಗಿ ವಿವೇಚಿಸಿದ್ದಾರೆ. ಇವರು ಈ ಪ್ರಸ್ತರಕ ನೀಂತೆಯ ಅನುಭಂಧ ಸಂಶೋಧನೆ ದೃಷ್ಟಿಗೆ ಅನುಕೂಲವಾಗಿದೆ. ಆದರೆ ಈ ಬುಡಕಟ್ಟಿಗಳ

ಬಗೆಗಿನ ಮೂಲ ವಿವರಗಳ ವಿಶೇಷಗಳು ಮತ್ತು ಮೈದಂಬಿಕೋಂಟದ್ದರ ಈ ಪ್ರಸ್ತುತದ
ಮಹತ್ವ ಮತ್ತು ಅಧಿಕವಾಗುತ್ತಿತ್ತು ಎನ್ನದೆ ಏಧ ಇಲ್ಲ. ಆದರೂ ಅತ್ಯಂತ ಕಡಿಮೆ
ಅವಧಿಯಲ್ಲಿ ಶ್ರದ್ಧಾಪೂರ್ಣವಾಗಿ ಪ್ರಮಾಣವನ್ನು ಮಾಡಿ ವಿವರಗಳನ್ನು ಕಲೆಹಾಕೆ
ಸೂಕ್ಷ್ಮವಾದರೂ ಪರಿಶ್ರಮಪೂರ್ವಕವಾಗಿ ಈ ಕೃತಿಯನ್ನು ಇವರು ರಚಿಸಿಕೊಟ್ಟಿರುತ್ತಾರೆ.
ಈ ಕಾರಣಕಾಗಿ ನಾನು ಡಾ॥ ಮಹೇಶ್ವರಯೈನವರನ್ನು ಅಭಿನಂಬಿಸುತ್ತೇನೆ. ಇದನ್ನು
ಅಳ್ವಿಕಾಗಿ ಮುದ್ರಿಸಿ ಕೊಟ್ಟಿರುವ ಪ್ರಗತಿ ಗ್ರಾಫಿಕ್ಸ್‌ನವರಿಗೆ ಅಕಾಡೆಮಿ ಪರವಾಗಿ
ಕೃತಜ್ಞತೆಗಳು.

ಡಾ॥ ಎಚ್.ಜೆ. ಲಕ್ಷ್ಮೀಪ್ರಸಾದ
ಅಧ್ಯಕ್ಷರು

ನನ್ನ ಮಾತು

ಕನಾಟಕ ಜಾನಪದ ಮತ್ತು ಯಕ್ಕಾಗಿನ ಅರ್ಥವಿಯವರು ಹೊರ ರಾಜ್ಯ ಜಾನಪದ ಅಧ್ಯಯನಕ್ಕೆ ನನ್ನನ್ನು ಆಯ್ದು ಮಾಡಿದಾಗ ನನ್ನ ತಲೆಯಲ್ಲಿ ಹಲವಾರು ಯೋಜನೆಗಳ ಸುಳಿದಾಟವಾಗಿ, ಕೊನೆಗೆ ಕನಾಟಕದ ಗಡಿನಾಡಿನ ಜಾನಪದವನ್ನು ಮಹಾರಾಷ್ಟ್ರದ ಅಂಚಿಗೆ ಸಂಬಂಧಿಸಿದಂತೆ ಅಧ್ಯಯನ ಮಾಡಬೇಕೆಂದು ತೀರ್ಮಾನನಿಸಿದೆ. ಮುಖ್ಯವಾಗಿ ನನ್ನ ತಲೆಯನ್ನು ಕಾದುತ್ತಿದ್ದ ವಿಷಯ ಉತ್ತರ ಕನಾಟಕದ ಅನನ್ನ ಜಾನಪದ ಕಲೆಯಾದ ಬಹುಲಾಟದ ಹಲವಾರು ಮಗ್ನಿಲ್ಯುಗಳನ್ನು ನೋಡಬೇಕೆಂಬುದು. ಅದರಲ್ಲಿ ಕನಾಟಕ ಜಾನಪದದ ವಿಶಿಷ್ಟ ಕೊಡುಗೆಗಳಾದ ಶ್ರೀಕೃಷ್ಣಪಾರಿಭಾತ, ರಾಜಾನಾಟ, ದಾಸರಾಟ, ಕರಣರಾಟ, ಸಂಗ್ರಾ ಬಾಳ್ಳಾನಾಟಗಳು ರೂಪಗೊಂಡ ಬಗೆಯನ್ನು ಅಭ್ಯಸಿಸುವ ಚೂತೆಗೆ ಗಡಿನಾಡುಗಳಲ್ಲಿ ಈ ಕಲೆಗಳ ಕೊಡುಕೊಳ್ಳುವಿಕೆ ಹೇಗೆ ನಡೆದಿದೆ ಎಂದು ಅಭ್ಯಸಿಸುವುದೇ ಅಗಿತ್ತು. ಯಾವುದೇ ಕಲೆಗಳು ನಿರ್ವಾತದಲ್ಲಿ ಹುಟ್ಟುವುದಿಲ್ಲ. ಅವುಗಳ ಉಗಮದಲ್ಲಿ ದಟ್ಟವಾದ ಸಾಂಸ್ಕೃತಿಕ ಒತ್ತಡವಿರುತ್ತದೆ ಎಂಬುದನ್ನು ಬಲ್ಲ ನಾನು ಸಣ್ಣಾಟದ ವಿಶಿಷ್ಟ ಪರಂಪರೆಯನ್ನು ಜಾಲಾಡಿಸಿಕೊಂಡು ಸುತ್ತುತ್ತಾ ನನ್ನ ನಿರೀಕ್ಷಣೆಗಳನ್ನು, ಅವಲೋಕನೆಗಳನ್ನು ದಾಖಲೆಸೋಣವೆಂದುಕೊಂಡಿದ್ದೆ. ರಾಜಾನಾಟವೇ ಸಣ್ಣಾಟಗಳಲ್ಲಿ ಹಾಚೀನವೆಂಬ ಅಭಿಪ್ರಾಯವುಂದಿದೆ. ದಾಸರಾಟವು ಮರಾಠಿ ರಂಗಭೂಮಿಗೆ ಹತ್ತಿರವಾಗಿದೆ. ಅಲ್ಲಿ ಬಳಕೆಯಾಗುವ ಹಾಮೋನಿಯಂ ಹಾಗೂ ಉತ್ತರಾಧಿ ಲಫಂ ಸಂಗೀತ ಮರಾಠಿ ರಂಗಭೂಮಿಯನ್ನು ನೆನಪಿಗೆ ತರುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಕನ್ನಡದ ಸಣ್ಣಾಟ ರಂಗವರಂಪರೆ ಮರಾಠಿ ರಂಗ ಪರಂಪರೆಯ ಮೇಲೆ ಬೀರಿರುವ ಪ್ರಭಾವ, ತಮಾಷಾದ ರಂಗ ತಂತ್ರ, ಜನರನ್ನು ಆಕಷಿಸುವ ಸಂಭಾಷಣಾ ವಿಧಾನ, ಹಾಸ್ಯ, ವಿಡಂಬನೆ, ಕೇಳು ಸಂಭಾಷನೆ ಮರಾಠಿ ಹಾಗೂ ಕನ್ನಡ ರಂಗಭೂಮಿಯ ಮೇಲೆ ಉಂಟಾಗಿರುವ ಪರಸ್ಪರ ಪ್ರಭಾವವನ್ನು ಗುರುತಿಸುವುದೇ ಈ ಅಧ್ಯಯನದ ಉದ್ದೇಶವಾಗಿತ್ತು. ಈಗಿನ ಕೃಷ್ಣಪಾರಿಭಾತಕ್ಕ ಕನ್ನಡಿಗರೂ ಹಾಗೂ ಮರಾಠಿಗರೂ ಪ್ರೇಕ್ಷಕರಾಗಿದ್ದಾರೆ. ಕನಾಟಕದ ಗಡಿಯಲ್ಲಿ ಈ ಕಲೆಗಳ ಪ್ರಯೋಗಗೊಳ್ಳುತ್ತಿರುವ ಸಂದರ್ಭ ಹಾಗೂ ಪ್ರತಿಕ್ರಿಯೆಗಳನ್ನು ದಾಖಲಿಸುವ ಉದ್ದೇಶವೂ ನನ್ನ ಅಧ್ಯಯನಕ್ಕಿಂತು.

ಕನಾಟಕ ಭಾನವರದ ಯಾಗ್ರಾನ ಅಕಾಡೆಮಿಯವರು ಕನಾಟಕದ ಬುಡಕಟ್ಟುಗಳ ಸಂಪುಟದ ಪ್ರಕಟಣೆಯೇನ್ನು ಹಮ್ಮಿಕೊಂಡು ನನಗೆ ಗೋಳಿಗರ ಬಗ್ಗೆ ಬರೆಯಲು ಕೇಳಿಕೊಂಡರು. ಕ.ಜಾ.ಯ.ಅ.ಯ ಅಧ್ಯಕ್ಷರಾದ ಡಾ.ಎಚ್.ಜಿ.ಲಕ್ಷ್ಮೀಪ್ಪಗಾಡ ಹಾಗೂ ರಿಚೆಸ್‌ನ್ಯಾರ್ಲೋರಾದ ಶ್ರೀ ಎಂ.ಎಸ್.ಸಿದ್ದೇಶ್‌ಗಾಡರ ಅಭಿಮಾನ ಹಾಗೂ ವಿಶ್ವಾಸಕ್ಕೆ ಕಟ್ಟು ಬಿದ್ದು ಮರಾಟಿ ಮೂಲದವರಾದ ಕಂಪೆನಿಗಳಿಗರ ಬಗ್ಗೆ ಅಧ್ಯಯನ ಪ್ರಾರಂಭಿಸಿದೆ. ಬುಡಕಟ್ಟುಗಳ ಅಧ್ಯಯನಕ್ಕೆ ತೋಡಗಿಕೊಂಡ ಮನಸ್ಸು ಒಂದು ಹೊಸ ಲೋಕವನ್ನೇ ಪ್ರವೇಶಿಸಿತು. ಎಡ್‌ರ್‌ ಥರ್ಸ್ಟನ್ (E.Thurston) ಅವರ Ethno-graphic Notes in Southern India ಎಂಬ ಕೃತಿ ನನ್ನ ಮನಸ್ಸನ್ನಲ್ಲಿ ಬುಡಕಟ್ಟುಗಳ ಲೋಕದ ಕಡೆಗೆ ಕರೆದುಕೊಂಡು ಹೋಯಿತು.

ಪುಣೆಯ ದೇಕನ್ ಕಾಲೇಜಿನಲ್ಲಿ ಭಾಷಾವಿಜ್ಞಾನದ ರೀಡರ್ ಆಗಿ ಕೆಲಸ ಮಾಡುತ್ತಿರುವ ನನ್ನ ಮಿತ್ರ ಡಾಕೆ.ಎಸ್.ನಾಗರಾಜ ಅವರು ಪುಣೆಯಲ್ಲಿರುವ "ಮಹಾರಾಷ್ಟ್ರ ಬುಡಕಟ್ಟುಗಳ ಅಧ್ಯಯನ ಹಾಗೂ ತರಬೇತಿ ಸಂಸ್ಥೆ" ಯ ಕಡೆ ನನ್ನ ಗಮನವನ್ನು ಸಳೆದರು. ಬುಡಕಟ್ಟು ಅಧ್ಯಯನದಲ್ಲಿ ವಾಧುವಿಕ ಹಂತದಲ್ಲಿರುವ ಕನಾಟಕದ ಬುಡಕಟ್ಟುಗಳ ಅಧ್ಯಯನಕ್ಕೆ ಈ ಅಧ್ಯಯನ ದಾರಿ ತೋರಬಹುದೆಂಬ ನಿರೀಕ್ಷೆಯಿಂದ ಪ್ರಣಯ ಮಹಾರಾಷ್ಟ್ರದ ಬುಡಕಟ್ಟುಗಳ ಅಧ್ಯಯನ ಹಾಗೂ ತರಬೇತಿ ಸಂಸ್ಥೆಯ ಕಡೆ ಪ್ರಯಾಣ ಬೆಳೆಸಿದೆ. ಬುಡಕಟ್ಟುಗಳ ಲೋಕಕ್ಕೆ ಕರೆದುಕೊಂಡು ಹೋದ ಪುಣೆಯ ಆ ಸಂಸ್ಥೆ ಬುಡಕಟ್ಟುಗಳ ಬಗ್ಗೆ ನನಗಿರುವ ಪುತ್ರಾಹಲ ಹಾಗೂ ಆಸಕ್ತಿಯನ್ನು ಮಾರ್ಮಡಿಸಿತು. 1963ರಿಂದ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವ ಈ ಸಂಸ್ಥೆ ಮಹಾರಾಷ್ಟ್ರದ ಬುಡಕಟ್ಟುಗಳ ಅಧ್ಯಯನದಲ್ಲಿ ಹೊಸ ಕ್ಷೇತ್ರಿಕವನ್ನು ತರೆದಿದೆ. ಕನಾಟಕದ ಕೆಲವು ಬುಡಕಟ್ಟುಗಳು ಮಹಾರಾಷ್ಟ್ರದಲ್ಲಿ ಇವೆ. ಅಲ್ಲಿಯ ಬುಡಕಟ್ಟುಗಳು ಕನಾಟಕದಲ್ಲಿ ಇವೆ. ಬುಡಕಟ್ಟು ಸಂಸ್ಕೃತಿ ಎಂಬುದು ನಮ್ಮ ಮಧ್ಯಯೇ ಇಂದು ಕ್ರಿಯಾಶೀಲವಾಗಿರುವ ಜನಸಂಸ್ಕृತಿ. ಈ ಜನ ಸಂಸ್ಕृತಿ ತನ್ನ ಅನನ್ಯತೆಯ ಉಳಿವಿಗಾಗಿ ನಡೆಸುತ್ತಿರುವ ಸಂಘರ್ಷ ಪ್ರಸಕ್ತ ಸಾಂಸ್ಕೃತಿಕ ಇತಿಹಾಸದ ಮಹತ್ವದ ಫಾಟ್ಟವಾಗಿದೆ. ಜನಸಂಸ್ಕृತಿಯ ಭಾಗವಾದ ಬುಡಕಟ್ಟುಗಳನ್ನು ಕುರಿತ ಕೆಲವು ವಿಚಾರಗಳನ್ನು ಇಲ್ಲಿ ವಿವರಿಸಲಾಗಿದೆ.

ಭಾಗ - ೪೦ದು

ಬುಡಕಟ್ಟಿಗಳ ಅಧ್ಯಯನ (TRIBALS STUDY)

ಭಾರತದಲ್ಲಿ ಕೋಟಿ ಉಲ್ಕೆ ಬುಡಕಟ್ಟಿ ಜನರಿದ್ದಾರೆ. ಭಾರತದ ಪ್ರತಿಶತ ಜನಸಂಖ್ಯೆಯಲ್ಲಿ ೫.೦೮% ಜನ ಬುಡಕಟ್ಟಿ ಜನರಿದ್ದಾರೆ. ನಾಗಾಲಾಂಡಿನಲ್ಲಿ ಪ್ರತಿಶತ ೫೨.೨೫% ರಷ್ಟು ಬುಡಕಟ್ಟಿ ಜನಗಳಿದ್ದಾರೆ; ಮೇಘಾಲಯದಲ್ಲಿ ಪ್ರತಿಶತ ೫೫.೫೫% ರಷ್ಟು ಜನರಿದ್ದಾರೆ. ಲಕ್ಷ್ಮಿಪ್ರಸಾದಲ್ಲಿ ಪ್ರತಿಶತ ೯೯.೮೫% ರಷ್ಟು ಬುಡಕಟ್ಟಿ ಜನರಿದ್ದಾರೆ. ಲಕ್ಷ್ಮಿಪ್ರಸಾದಗಳಲ್ಲಿ ವಾಸವಾಗಿರುವ ಇಲ್ಲಿ ಸಾರಿರ ಜನರಲ್ಲಿ ಅಲ್ಲ ಸಾರಿರ ಬುಡಕಟ್ಟಿ ಜನರಿದ್ದಾರೆ. ಗಡಗಿರ ಜನಗಣತಿಯ ಪ್ರಕಾರ ಭಾರತದಲ್ಲಿ ೯೯ ಲಕ್ಷಕ್ಕೂ ಅಧಿಕ ಬುಡಕಟ್ಟಿ ಜನರಿದ್ದಾರೆ. ಇವರ ಪ್ರತಿಶತ ಪ್ರಮಾಣ ೫.೨೨ %.

೧೯೭೯ರ ಶೈಥ್ಯಾಲ್ಲಿ ಬುಡಕಟ್ಟಿ ಅಧಿನಿಯಮದ ಪ್ರಕಾರ ಮಹಾರಾಷ್ಟ್ರದಲ್ಲಿ ೪೨ ಬುಡಕಟ್ಟಿಗಳಿವೆ. ಅವುಗಳೆಂದರೆ ೧. ಅಂಥ್ರೋ. ಇ. ಬೈಗಾ, ೨. ಬದಾರ್, ೩. ಬಹಚಾ/ ಬಮಚಾ, ೪. ಬೈನಾ, ೫. ಭರಿಯಾ ಭೊಮಿಯಾ | ಪಂಡೋ, ೬. ಭತ್ತಾ, ೭. ಭಿಲ್, ೮. ಘೋಳಿ ಭಿಲ್ | ಧಂಗಿ, ಭಿಲ್ | ಗರಸಿಯಾ | ಮೇವಾಸಿ ಭಿಲ್ | ರಾವಳ್ | ಭಿಲ್ | ತದ್ದ್ವಿ ಭಿಲ್ | ಪವರಾ | ಪಸವಾ

೯. ಭೂಂಜಿಯಾ, ೧೦. ಚಿಂತ್ಯಾರ್, ೧೧. ಚಿರೂಲ್ | ಚಿರ್ಹೋರ್, ೧೨. ಭೋದರಾ, ೧೩. ಧಂಕಾ | ತಡವಿ | ವಾಲ್ಪ್ | ೧೪. ಧಾನವಾರ್, ೧೫. ಧೋಡಿಯಾ, ೧೬. ದೊಬ್ಬಾ | ತಲವಿಯಾ | ಹಲಪತಿ, ೧೭. ಗಮ್ಮಿತ್ | ಗಮ್ಮ್ | ಗವಿತ್ | ಮವಚಿ | ವದ್ದ್ವಿ.

೧೮. ಗೋಂಡ್ | ರಾಜಗೋಂಡ್ | ಆರ್ವ್ | ಅಗರಿಯಾ | ಬದಿ ಮರಿಯಾ | ಬಡಾ ಮರಿಯಾ | ಭಟ್ಟೋಲ | ಬಿಮ್ಮ್ | ಧೂಲಿಯಾ | ಮದಿಯಾ | ಕಂಡ್ರ್ | ಗಟ್ಟ್ | ವಡೆ ಮರಿಯಾ | ನಾಗಚೀ | ನಾಯಕ್ವಾಡ್.

ಗಳೆ. ಹಲ್ಲು ಹಲ್ಲೈ, ೨೦. ಕಮೆರ್, ೨೧. ಕಢೋಡಿ | ಕಾತ್ರಾಕರಿ | ಘೋರ್ |
ಸೊನ್ ಕಢೋಡಿ | ಸೊನ್ ಕಾತ್ರಾಕರಿ

೨೨. ಕವರ್ | ಕನ್ನರ್ | ಕೌರ್ | ತನ್ವರ್ | ಭತ್ತಿ |, ೨೩. ಬೀರ್ವಾರ್
೨೪. ಖರಿಯಾ, ೨೫. ಕೊಕ್ಕೆ | ಕೊಕ್ಕೆ | ಕುಕ್ಕೆ, ೨೬. ಕೊಲ್ರ್, ೨೭. ಕೊಳ್ಮ್ರ್ |
ಮನ್ನೇರ್ವರ್ಲ್, ೨೮. ಕೋಳಿಘೋರ್ | ತೋಕ್ರೆ ಕೋಳಿ | ಕೊಳ್ಳ್ | ಕೊಳ್ಳಾ ಇ೯.
ಕೋಳಿ ಮಹದೇವ್ | ದೋಂಗರ್ ಕೋಳಿ, ೨೯. ಕೋಳಿ ಮಲ್ಲ್ವಾರ್, ೨೧. ಕೊಂಡ್ರ್
ಮೊಂಡ್ರ್ | ಕೆಂಧ್,

೨೧. ಕೊಕುನ್, | ಭೋಪ್ಲ್ಹಿ | ಮೋಷಾಯ್ | ನಿಹಾಲ್ | ಚೋಂಧ್|
ಚೋಂದೆಯ್ಯಾ, ೨೨. ಕೋಯ್ | ಭಿನೆಕೋಯ್ | ರಾಜಕೋಯ್ | ೨೩. ನಾಗೇಸಿಯ್ಯಾ |
ನಾಗಾಸಿಯ್ಯಾ, ೨೪. ನಾಯ್ದ್ | ನಾಯ್ದ್ | ಚೋಲಿವಲ್ ನಾಯಕ | ಕಾಪಾಡಿಯ್ಯಾ
ನಾಯಕ, ೨೫. ಧಂಗರ್, ೨೬. ಪರ್ಥಾನ್ | ಪಥಾರಿ | ಸರೋತ್, ೨೭. ಪರ್ಥಿ |
ಫಾನ್ನ್ | ಪರ್ಥಿ ಫಾಸ್ನ್ | ಲಂಗೋಳಿ | ಬಹೇಲಿಯ್ಯಾ | ಚಿತ್ತಾಪರ್ಥಿ | ಶಿಕಾರಿ | ತಾಕಿಯ್ಯಾ.

೨೮. ಪರ್ಲ್, ೨೯. ಪತೇಲಿಯ್ಯಾ, ೨೧. ಪ್ರೋಮ್ಹ್, ೨೧. ರಾಘವ್, ೨೩. ಸವರ್ |
ಸವರಾ, ೨೪. ಫಾಕುರ್ | ಫಾಕರ್ | ಕಫಾಕುರ್ | ಮಾ ಫಾಕುರ್, ೨೫. ಘೋಡಿ,
೨೬. ವಲ್ರ್, ೨೭. ವಿಟೋಲಿಯ್ಯಾ | ಕೋಟ್ವಾಲಿಯ್ಯಾ | ಬರೋಡಿಯ್ಯಾ.

ಮೇಲೆ ಹೆಸರಿಸಿದ ೪೨ ಬುಡಕಟ್ಟುಗಳಲ್ಲಿ ಮದಿಯ್ಯಾ ಗೊಂಡ್, ಕತೆಕರಿ
ಮತ್ತು ಕೊಳ್ಮ್ರ್ ಬುಡಕಟ್ಟುಗಳನ್ನು ಅದಿಬುಡಕಟ್ಟು (Primitive Tribe)ಗಳು
ಎಂದು ಗುರುತಿಸುತ್ತಾರೆ.

ಬುಡಕಟ್ಟುಗಳಿಗೆ ಇಂಗ್ಲೀಷ್‌ನಲ್ಲಿ TRIBE ಎನ್ನುವ ಪದವನ್ನು ಬಳಸುತ್ತಾರೆ.
ಈ ಪದ ಲ್ಯಾಟಿನ್ ಭಾಷೆಯ Tribus ಎಂಬ ಪದದಿಂದ ಬಂದಿದೆ. "ಒಂದು ಮೂಲ
ದಿಂದ ಒಂದ ಒಬ್ಬ ಮುಖ್ಯಸ್ಥನ ಆಡಳಿತಕ್ಕ ಒಳಪಟ್ಟ ವ್ಯಾದಿಮ ಹಂತಕ್ಕ ಸೇರಿದ
ಜನಗಳ ಗುಂಪು" ಎಂಬ ಅರ್ಥ ಬುಡಕಟ್ಟಿಗಿದೆ. [Tribe a group of people
in a primitive or barbarous stage of development acknowledging the authority of a chief and usually regarding themselves as having a common ancestor -Kapil Tiwari
Pratyaya (dialogue on Tribal and Folk Culture) published by

Madhya Pradesh Adivasi Loka Kala, Bhopal.] ಸಾಮಾನ್ಯವಾಗಿ ಯಾವುದೇ ಬುಡಕಟ್ಟಿಗೆಗಳಿಗೆ ಎಲ್ಲಿಗಳಿಂದೊಡಗೂಡಿದ ರಾಜಕೀಯ ಫಟಕವಿರುತ್ತದೆ. ಅವು ಸಾಮಾಜಿಕ ಗುಂಪುಗಳಾಗಿರುತ್ತವೆ, ಅಲ್ಲದೆ ಅವಕ್ಕೆ ತಮ್ಮದೇ ಆದ ಉಪಭಾಷೆ, ಸಾಂಸ್ಕೃತಿಕ ಏಕತೆ ಹಾಗೂ ಒಂದುಗೂಡಿದ ಸಾಮಾಜಿಕ ಸಂಘಟನೆ ಇರುತ್ತದೆ. [a territorially defined political unit, a social group, usually with a defined area, dialect, cultural homogeneity and unifying social organization.] ಸಾಮಾನ್ಯವಾಗಿ ಎಲ್ಲ ಬುಡಕಟ್ಟಿಗೆಗಳೂ ಶ್ರಯಾತ್ಮಕವಾಗಿ ಸ್ವತಂತ್ರವಾಗಿರುತ್ತವೆ ಮತ್ತು ಆರ್ಥಿಕವಾಗಿ ಹಿಂದುಳಿದಿರುತ್ತವೆ. ಭಾಗೋಳಿಕವಾಗಿ ಪ್ರತ್ಯೇಕವಾಗಿರುತ್ತವೆ. ಒಂದೇ ಉಪಭಾಷೆ ಒಂದೇ ಬುಡಕಟ್ಟಿ ಆಡಳಿತಕ್ಕೆ ಒಳಪಟ್ಟಿ ತನ್ನದೇ ಆದ ಕಾನೂನು ಕಟ್ಟಳೆಗಳನ್ನು ಒಳಗೊಂಡಿರುತ್ತವೆ.

ಮಹಾರಾಷ್ಟ್ರದಲ್ಲಿ ಕಂಡು ಬರುವ ನಲವತ್ತೇಳು ಬುಡಕಟ್ಟಿಗೆಗಳಲ್ಲಿ ಕೇವಲ ಮೂರು ಮಾತ್ರ ಪ್ರಾದಿಮ ಬುಡಕಟ್ಟಿಗೆಗಳ ಹರ್ಗಕ್ಕೆ ಸೇರುತ್ತವೆ ಎಂದು ಈ ಹಿಂದೆ ಹೇಳಿದೆ. ವಾಸ್ತವವಾಗಿ ಪ್ರಾದಿಮ ಬುಡಕಟ್ಟಿಗೆಗೆ ಈ ಕೆಳಗಿನ ಲಕ್ಷಣಗಳರಿಂದೆ ಭಾರತ ಸರ್ಕಾರದ ಗ್ರಹ ಸಚಿವಾಲಯ ಸೂಚಿಸಿದೆ.

ಜನಸಂಖ್ಯೆ ಬೆಳವಣಿಗೆ ಅತಿ ಕಡಿಮೆ ಇದ್ದು ಸಣ್ಣ ಗುಂಪಾಗಿ ಇರಬೇಕು.

1. Population growth rate is very low as compared to the rest of the population. Therefore exist as small Communities.

ಕೃಷಿಪೂರ್ವದ ಹಂತದಲ್ಲಿರುವ ಬೇಟೆ ಹಾಗೂ ಕಾಡಿನ ಆಹಾರ ಸಂಗ್ರಹಿಂದ ಕಷ್ಟವಟ್ಟಿ ಬದುಕುತ್ತಿರುವ ಪಂಗಡವಾಗಿರಬೇಕು.

2. The level of technological development is still in a pre-agricultural stage. In other words, the primitive tribal groups hardly got out of hunting and food gathering stage.

ಸಾಕ್ಷರತೆಯ ಪ್ರಮಾಣ ಕನಿಷ್ಠವಾಗಿರಬೇಕು.

3. The level of literacy is extremely low and is lagging a behind the average tribes. There is practically little or no progress of literacy among such groups.

ಮೇಲೆ ಏವರಿಸಿದ ಯಾವುದಾದರೂ ಒಂದು ಲಕ್ಷಣವಿಧ್ಯರೂ ಅಂತಹ ಬುಡಕಟ್ಟುಗಳನ್ನು ಪ್ರದಿವ ಬುಡಕಟ್ಟುಗಳೆಂದು ಗುರುತಿಸಲಾಗುವುದು. ಭಾರತದಲ್ಲಿ 52 ಪ್ರದಿವ ಬುಡಕಟ್ಟುಗಳಿವೆ ಹಾಗೂ ಅವುಗಳ ಜನಸಂಖ್ಯೆ ಹತ್ತು ಲಕ್ಷದಷ್ಟುದೆ ಎಂದು ನಂಬಲಾಗಿದೆ. 1991ರ ಜನಗಣತಿಯ ಪ್ರಕಾರ ಮಹಾರಾಷ್ಟ್ರದ ಜಿಲ್ಲಾವಾರು ಬುಡಕಟ್ಟುಗಳ ಜನಸಂಖ್ಯೆ ಕೆಳಗಿನಂತಿದೆ.

ಜಿಲ್ಲೆ	ಜನಸಂಖ್ಯೆ
1) ಭಾನೆ	951205
2) ರಾಜೀವ್ ಗಂಡ	233953
3) ನಾಸಿಕ್	931069
4) ಧೂಲಿ	1036491
5) ಜಲಗಾಂ	313551
6) ಅಹಮದ್‌ನಗರ	240141
7) ವೃಜಿ	216336
8) ನಾಂದೇಡ್	275972
9) ಅಮರಾವತಿ	316445
10) ನಾಗಪುರ್	457715
11) ಭಂಡಾರ	309822
12) ಯಾವತ್‌ಮಲ್	445840
13) ಚಂದ್ರಪೂರ್	349169
14) ಗಡಕಿರಾಲಿ	304535
<hr/>	
ಒಟ್ಟು	7318284

ಮಹಾರಾಷ್ಟ್ರದ ಬುಡಕಟ್ಟುಗಳು 16.40 ದಿಗ್‍ರಿ ಇಂದ 22.1 ದಿಗ್‍ರಿ ಉತ್ತರ ಲ್ಯಾಟಿಟ್ಯೂಡ್‌ನಲ್ಲಿ ಹಾಗೂ 72.6 ದಿಗ್‍ರಿ ಪೂರ್ವ ಲ್ಯಾಟಿಟ್ಯೂಡ್‌ನ ಪ್ರದೇಶದಲ್ಲಿ ವಾಸಿಸುತ್ತಾರೆ. ಭಾರತದ ಬುಡಕಟ್ಟುಗಳ ಪ್ರತಿಶತ ಸ್ಥಾನದಲ್ಲಿ ಮೂರನೆಯದಾಗಿರುವ ಮಹಾರಾಷ್ಟ್ರ 3,0777 ಲಕ್ಷ ಚದರ ಕೆ.ಮೀ.ವ್ಯಾಪ್ತಿಯಲ್ಲಿ ಬುಡಕಟ್ಟು ಪ್ರದೇಶವನ್ನು ಹೊಂದಿದೆ.

ಮಹಾರಾಷ್ಟ್ರ ರಾಜ್ಯದ ಬುಡಕಟ್ಟು ಸಂಶೋಧನ ಮತ್ತು ತರಬೇತಿ ಏಭಾಗ ಬುಡಕಟ್ಟು ಅಧ್ಯಯನದಲ್ಲಿ ಕಳೆದ ಮೂರು ದಶಕಗಳಲ್ಲಿ ಮಹತ್ತರವಾದ ಕೆಲಸವನ್ನು

ಮಾಡಿದೆ. ಅಲ್ಲಿಯ ಬುಡಕಟ್ಟು ವಸ್ತುಸಂಗ್ರಹಾಲಯ ಅಧ್ಯಾವಾದ ಸಾಮಗ್ರಿಗಳನ್ನು, ಬುಡಕಟ್ಟು ಸಂಸ್ಕೃತಿಯ ವಿಶ್ವವಾದ ಸಂಗ್ರಹಗಳನ್ನು ಹೊಂದಿದೆ. ಮಹಾರಾಷ್ಟ್ರದ ಬುಡಕಟ್ಟುಗಳ ಲೋಕ ಅನೇಕ ನಿಗೂಢತೆಯನ್ನು ತನ್ನೊಳಗೆ ಇಟ್ಟುಕೊಂಡು ಶ್ರೀಮಂತ ವಾಗಿದೆ. ಬುಡಕಟ್ಟು ಸಂಶೋಧನ ಸಂಸ್ಥೆ ಬುಡಕಟ್ಟುಗಳ ಕಲೆ ಹಾಗೂ ಸಂಸ್ಕೃತಿಗಳ ಸಂರಕ್ಷಣೆಗೆ ಕಂಕಣಬದ್ಧವಾಗಿರುವುದಲ್ಲದೆ ಬುಡಕಟ್ಟುಗಳ ಅಭಿವೃದ್ಧಿಗೂ ಶ್ರಮಿಸುತ್ತಿದೆ. ಬುಡಕಟ್ಟುಗಳ ಅಂಕ ಸಂಖ್ಯೆಗಳ ವಿಭಾಗ, ಜಾತಿ ಪರಿಶೀಲನ ವಿಭಾಗ, ಸಂಸ್ಕೃತ ಸಂಶೋಧನ ಮತ್ತು ತರಚೇತಿ ವಿಭಾಗ ಹಾಗೂ ವಸ್ತು ಸಂಗ್ರಹಾಲಯ ವಿಭಾಗ ಎಂಬ ನಾಲ್ಕು ಶಾಖೆಗಳನ್ನೊಂದೆ ಒಂದು ಬ್ರಹ್ಮತ್ವ ಸಂಸ್ಥೆ. ಈ ಸಂಸ್ಥೆಯ ವಿದ್ಯುಂಸರ್ಯಾಡನೆ ಚರ್ಚೆಗೆ ಅವರು ಪಡೆದ ಅನುಭವಗಳನ್ನು ನಾನು ಹಂಚಿಕೊಂಡೆ. ನನ್ನನ್ನು ಆಕರ್ಷಿಸಿದ ಕೆಲವು ಬುಡಕಟ್ಟುಗಳ ಸಂಕ್ಷಿಪ್ತ ಪರಿಚಯವನ್ನು ನೀಡಬಯಸುತ್ತೇನೆ.

ಭಿಲ್ :

ಮಹಾರಾಷ್ಟ್ರದ ಬಹುಮುಖ್ಯ ಬುಡಕಟ್ಟುಗಳಲ್ಲಿ ಭಿಲ್ರು ಸೇರಿದ್ದಾರೆ. ಸುಮಾರು 7 ಲಕ್ಷದಶ್ಯಿರವ ಭಿಲ್ರು ಕವ್ಯ ಕಂಡು ಬಣ್ಣಿದ ದಂಡಮುಹಿದ ವಿಸ್ತಾರವಾದ ದವಡೆಯನ್ನು ಹೊಂದಿರುವ ಗಟ್ಟಿಮುಟ್ಟುದ ಬುಡಕಟ್ಟು. ಇವರನ್ನು ಸಂಸ್ಕೃತ ಸಾಹಿತ್ಯದಲ್ಲಿ ನಿಷಾದರೆಂದು ಕರೆಯಲಾಗಿದೆ. ಧೋಲಿಭಿಲ್, ದುರ್ಗಿ, ಭಿಲ್, ಬದಾ ಭಿಲ್, ಮೆವಾಸಿ ಭಿಲ್, ತಡ್ಡಿ ಭಿಲ್, ಧಂಕಾ ಭಿಲ್ ಮುಂತಾದ ಹೆಸರಿನ ಒಳಪಂಗಡಗಳನ್ನು ಹೊಂದಿರುವ ಇವರ ಹೆಸರು ತಾವು ವಾಸಿಸುವ ಪ್ರದೇಶದ ಹೆಸರನ್ನು ಒಳಗೊಂಡಿರುತ್ತದೆ. ಕುಲ ಸಂಬಂಧಿ ಅಥವ ಬಳಿ ಸಂಬಂಧಿ ಹೆಸರನ್ನು ಹೊಂದಿರುವ ಇವರ ಹೆಸರು ಪ್ರಾಚೀ ಹಾಗೂ ಸಸ್ಯಗಳ ಹೆಸರನ್ನು ಒಳಗೊಂಡಿರುತ್ತದೆ. ಭಿಲ್ ಎಂಬ ಹೆಸರು ವಿಲ್ಲು ಅಥವ ಬಿಲ್ಲಿನಿಂದ ಬಂದಿರಬೇಕೆಂದು ಕೆಲವರು ಉಹಿಸುತ್ತಾರೆ. ಬಿಲ್ಲು ಈ ಬುಡಕಟ್ಟಿನ ಆಯುಧವಾದುದರಿಂದ ಈ ಹೆಸರು ಬಂದಿರಬಹುದು. ಭಿಲ್ರು ಮಾತನಾಡುವ ಉಪ ಭಾಷೆ ಭಿಲಿ ಅಥವ ಭಿಲೋತಿ. ಮರಾಠಿ, ಗುಜರಾತಿ, ಮಾರವಾರಿ ಭಾಷೆಗಳ ವಿಶ್ವಾದಂತಿರುವ ಈ ಉಪಭಾಷೆ ಮಾತನಾಡುವ ಜನ ಧೂಲಿ ಮತ್ತು ಜಲಗಾವಾ ತಿಲ್ಲಿಯಲ್ಲಿದ್ದಾರೆ.

ಪ್ರಕೃತಿ ಆರಾಧಕರಾದ ಇವರು 'ವಾಘದೇವ್ಯ' ಎಂಬ ಹುಲಿದೇವರನ್ನು ಆರಾಧಿಸುತ್ತಾರೆ. ಬೆಂಕಿ ಆರಾಧಕರಾದ ಇವರಿಗೆ ಅದು ಪವಿತ್ರ ಹಾಗೂ ಪ್ರತಿಯೊಂದು

ಮನೆಯಲ್ಲಿಯೂ ಬೆಂಕಿ ಕುಂಡಗಳಿರುತ್ತವೆ. ಗುಡ್ಡಗಾಡುಗಳಲ್ಲಿ ಕುಮಿ ಬೆಳೆಯನ್ನು ಬೆಳೆಯುತ್ತಿದ್ದ ಭಿಲ್‌ರು ಇತ್ತಿಬೆಗೆ ನೇಗಿಲ ಮೂಲಕ ವ್ಯವಸಾಯ ಮಾಡುತ್ತಿದ್ದಾರೆ. ಸೋಮಾಂಸವನ್ನು ನಿರ್ವೇಧವೆಂದು ಪರಿಗಣಿಸುವ ಇವರು ಉತ್ತಮ ಬೇಟೆಗಾರರಾಗಿದ್ದಾರೆ. ಕಾಡಿನಲ್ಲಿ ಆಹಾರವನ್ನು ಸಂಗ್ರಹಿಸುವ ಇವರು ಬಲೆ ಬೀಸಿ ವಾಣಿಗಳನ್ನೂ, ಮೀನುಗಳನ್ನೂ ಹಿಡಿಯುತ್ತಾರೆ.

ಸೋಂಟಕ್ಕೆ ಬಳ್ಳೆ ಧರಿಸುವ ಭಿಲ್‌ರು ತಲೆಗೆ ಪೇಟ ಸುತ್ತುತ್ತಾರೆ. ಬೆಳ್ಳಿಯ ಉಂಗುರ ಮತ್ತು ಆಭರಣಗಳನ್ನು ಧರಿಸುವ ಇವರು, ಮೂಗು, ಮುಖ, ಕಂರ ಹಾಗೂ ತೋಳುಗಳನ್ನು ಸಿಂಗರಿಸಿಕೊಳ್ಳುತ್ತಾರೆ. ವಿವಿಧ ರೀತಿಯ ವಾದ್ಯಗಳನ್ನು ಮಡಿಸುವ ಭಿಲ್‌ರು ಸೋರೆಕಾಯಿಯ ಬಿರುದೆಗಳನ್ನು ಸೋಂಟಕ್ಕೆ ಸುತ್ತಿಕೊಂಡು ಬಿಲ್ಲು ಬಾಣಗಳನ್ನು ಹಿಡಿದು ಸ್ಥಾಪಿಸುತ್ತಾರೆ. ಹೆನ್ನೂ ಒಂಭತ್ತು ತಿಂಗಳೂ, ಗಂಡು ಒಂಭತ್ತು ತಿಂಗಳ ಒಂಭತ್ತು ದಿನಕ್ಕೂ ಹುಟ್ಟಿತ್ತದೆ ಎಂದೂ ನಂಬಿವ ಭಿಲ್‌ರು ಮಗು ಹುಟ್ಟಿದ ಬದನೇ ದಿನಕ್ಕೆ ನಾಮಕರಣ ಮಾಡುತ್ತಾರೆ. ವಿವಾಹಪೂರ್ವ ಹಾಗೂ ವಿವಾಹದ ಹೊರಗೆ ಲೈಂಗಿಕ ಸಂಬಂಧವನ್ನು ಪುರಸ್ಕರಿಸುವ ಇವರು ಹೆಂಡತಿ ಸತ್ತ ನಂತರ ಅವಳ ತಂಗಿಯನ್ನು ವಿವಾಹ ಆಗುವುದನ್ನು ಒಪ್ಪುತ್ತಾರೆ. ಗಂಡು ಹೆನ್ನೂ ಶ್ರೀತಿಸಿದ ನಂತರ ತಾವೇ ಕಾಡಿಗೆ ಹೊರಿ ವಾಸಿಸುತ್ತಾರೆ. ಅಂತಹ ವಾಸ್ತವ್ಯವನ್ನು ಜಾಗಡಾ ಎಂದು ಕರೆಯುತ್ತಾರೆ.

ಗೊಂಡ :

ಜನಸಂಖ್ಯೆ ಧೃವೀಯಿಂದ ಗೊಂಡರು ಮಹಾರಾಷ್ಟ್ರದ ಜಿನೆಯ ಅತೀ ದೊಡ್ಡ ಬಿಡಕಟ್ಟು. ಇವರ ಜನಸಂಖ್ಯೆ 3,31798. ಚಂದ್ರಾಷ್ಟರ, ಯಾವತಮಲ್ ಮತ್ತು ನಾಂದೇದ ಜಿಲ್ಲೆಯಲ್ಲಿ ಕಂಡುಬರುವ ಗೊಂಡರು ಬವತ್ತು ಉಪ ಪಂಗಡಗಳನ್ನು ಹೊಂದಿದ್ದಾರೆ. ರಾಜಗೊಂಡ, ಅರಣ, ಆಗರಿಯ, ಬದಿಮರಿಯ, ಭತೋಲ, ಬಿಮ್ಮ, ಬೂತ, ಕೊಯಿಲಬೂತ, ಧೋಬ, ಧೂಲಿಯ, ಧೂರು, ಬಿಮೋಲ, ಚೋಯ, ಮದಿಯ, ಮುರಿಯ ಓಜ, ಧೋತಿಯ, ವಡೆ-ಮರಿಯ ಮುಂತಾದ ಉಪ ಗುಂಪುಗಳನ್ನು ಹೊಂದಿರುವ ಗೊಂಡರು ನಾಲ್ಕು ಪ್ರಮುಖ ಗುಂಪುಗಳಲ್ಲಿ ಕಂಡು ಬರುತ್ತಾರೆ.

1. ಏಳು ದೇವರುಗಳ ಪರ್ಣತ್ರಿ
 3. ಐದು ದೇವರುಗಳ ಪರ್ಣತ್ರಿ
 ಸಾಮಾನ್ಯವಾಗಿ ತಮ್ಮ ಉಪಯೋಗಕ್ಕೆ ಬೇಕಾದ ಎಲ್ಲ ವೃತ್ತಿಗಳನ್ನೂ ತಾವೇ ನಿರ್ವಹಿಸುವ ಗೊಂಡರು ಬಡಗಿತನ, ಕರ್ಮಾರ್ಥಕೆಯಿಂದ ಹಿಡಿದು ಕೈರಿಕ ವೃತ್ತಿಯನ್ನೂ ತಾವೇ ಮಾಡುತ್ತಾರೆ. ದ್ರಾವಿಡ ಗುಂಪಿಗೆ ಸೇರಿದ ಗೊಂಡರು ದಕ್ಷಿಣದಿಂದ ಮಧ್ಯ ಪ್ರಾಂತ್ಯದ ಕಡೆಗೆ ಹೋಗಿದ್ದಾರೆ. ಕೆಲವು ಕಡೆ ಕೋಟಿಗಳನ್ನೂ ನಿರ್ಮಿಸಿಕೊಂಡಿರುವ ಇವರು ಗೊಮ್ಮೆಟಿಗಳನ್ನೂ ನಿರ್ಮಿಸಿಕೊಂಡಿದ್ದಾರೆ. ಕೃಷಿ ವೃತ್ತಿಯನ್ನೂ ಅವಲಂಬಿಸಿರುವ ಗೊಂಡರು ಕೆಲವು ಕಡೆ ಅಲೆಮಾರಿ ಜೀವನವನ್ನೂ ಸಾಗಿಸುತ್ತಿದ್ದಾರೆ. ಗೊಂಡರ ವಾಸಸ್ಥಳಗಳಲ್ಲಿ ಗೋತುಲ್ರಾ-ಫರ್ರಾ ಎಂಬ ಸ್ಥಳವಿರುತ್ತದೆ. ಮಾಡುವೆಯಾಗದ ಹುಡುಗ ಹುಡುಗಿಯರು ಇಲ್ಲಿ ಸೇರಿ ರಾತ್ರಿ, ಇಡೀ ಹಾಡುತ್ತಾರೆ, ನತೀಸುತ್ತಾರೆ. ರಾತ್ರಿ, ಉಂಟಾದೆಂದನೇ ಮಾಡುವೆಯಾಗದ ಪ್ರಾಯಸ್ಥ ಹುಡುಗರು ಮೊದಲು ಗೋತುಲ್ರಾ-ಫರ್ರಾಗೆ ಹೋಗುತ್ತಾರೆ, ನಂತರ ಹುಡುಗಿಯರು ಬಂದು ಸೇರುತ್ತಾರೆ. ಕೊತವಾರ್ ಎಂಬ ವೃತ್ತಿ ಈ ಆಚರಣೆಗಳ ಪ್ರಮುಖ ವೃತ್ತಿಯಾಗಿರುತ್ತಾನೆ. ಆ ಉರಿನ ಪ್ರಮುಖನಾದ ಸಿರಿಧರ್ನಿಗೆ ಹುಡುಗ ಹುಡುಗಿಯರು ಶಿರಭಾಗಿ ನಮಿಸುವಂತೆ ಸೂಚಿಸುತ್ತಾನೆ. ಪ್ರತಿಯೊಬ್ಬ ಹುಡುಗಿಯೂ ಒಬ್ಬೊಬ್ಬ ಹುಡುಗನ ಜೊತೆಗೂಡಿ ಅವನ ತಲೆಯ ಕೊದಲನ್ನು ಬಾಟುತ್ತಾಳೆ. ಹುಡುಗನ ದೇಹವನ್ನು, ತೋಳುಗಳನ್ನು ತಿಕ್ತುತ್ತಾಳೆ. ನಂತರ ಜೊತೆಗೂಡಿ ರಾತ್ರಿ, ಸಾಂಕುವರ್ವರಿಗೆ ಹಾಡುತ್ತಾರೆ, ನತೀಸುತ್ತಾರೆ. ಇದರಿಂದ ಎಷ್ಟೋ ಜೋಡಿಗಳು ಆತ್ಮೀಯರಾಗುತ್ತಾರೆ. ತಂದೆ-ತಾಯಿಗಳು ಈ ಜೋಡಿಗಳ ವಿವಾಹವನ್ನು ವಿರೋಧಿಸಿದರೂ, ಇವರು ಕಾಡಿಗೆ ಓಡಿಹೋಗಿ ದಾಂಪತ್ಯವನ್ನು ಪ್ರಾರಂಭಿಸುತ್ತಾರೆ.

ಮರಿಯಾ ಗೊಂಡರು ಮನೆಯೋಳಗೆ ಹಂಡತಿಯೋಡನೆ ಸಂಭೋಗ ಮಾಡಿದರೆ ದೇವತೆ ಅಪ್ರಸನ್ನಾಗುತ್ತಾಳೆ ಎಂದು ಭಾವಿಸಿ ಮನೆಯ ಹೋರಿಗಿರುವ ಗುಡಿಸಲುಗಳಲ್ಲಿ ಸಂಬಂಧ ಬೇಕಿಸುತ್ತಾರೆ. ಇಬ್ಬರು ಗೊಂಡರು ಪರಸ್ಪರ ಸಂಧಿಸಿದಾಗ ಅವ್ಯಾಕೊಳ್ಳುತ್ತಾರೆ, ಹಿರಿಯರಿಗೆ ಮೋಳಕಾಲುಗಳನ್ನು ಬಾಗಿ ನಮಸ್ಕರಿಸುತ್ತಾರೆ. ಒಬ್ಬರಿಗೊಬ್ಬರು ಮುತ್ತು ಕೊಡುತ್ತಾರೆ.

ಗೊಂಡರಿಗೆ ಮನೆತವೆಂದರೆ ಎಲ್ಲಿಲ್ಲದ ಉತ್ಸಾಹ, 'ಕರ್ಮಾ' ಎಂಬ ಮನೆತ ಮಾಡುವ ಗೊಂಡರು ರಾತ್ರಿಯ ವೇಳೆ ಹಾಡುತ್ತಾ ಸಮಯ ಕಳೆಯುತ್ತಾರೆ. ಗಂಡು

ಹೆಲ್ಲಿಗಳು ಕ್ಯಾಡಿದು ವ್ಯತ್ಯಾಕಾರವಾಗಿ ಸುತ್ತುತ್ತಾ ನೈಕ್ಯ ಮಾಡುತ್ತಾರೆ. ಮದುವೆಯಾಗದ ಹೆಲ್ಲಿಗಳು ಮಾತ್ರ ಈ ರೀತಿಯ ನೃತ್ಯದಲ್ಲಿ ಪಾಲ್ಯಾಳ್ಯಾತ್ಮಾರೆ. 'ದೆಂಸಾ' ಮತ್ತು 'ದೆಂದರಿ' ಎಂಬ ಎರಡು ಪ್ರಕಾರದ ಸಾಂಪ್ರದಾಯಿಕ ನೃತ್ಯಗಳಿವೆ. ಸಾವು ಹಾಗೂ ಮದುವೆಗಳಲ್ಲಿ 'ದೆಂಸಾ' ನೃತ್ಯವನ್ನು ಮಾಡುವ ಗೊಂಡರು ಭಾರಿಸುವ ವಾದ್ಯಗಳಿಂದರೆ ಧೋಲು ಮತ್ತು ಪೇಟೀ. ಕೆಲವು ಸಲ ಕುಣಡಿದಲ್ಲಿ ದಪ್ಪು, ಕಲಿಕೋಹಮ್, ಕ್ರಿಗಿ, ಘಮೇಲೆ, ಪೆಪೋಯಿ, ಫರಾ ವಾದ್ಯಗಳನ್ನು ಒಳಗೊಂಡಿರುತ್ತಾರೆ.

ಗೊಂಡರು ಮಾಂಸಪೀಠಿಯರು. ಅವರು ಕಾಡುಹಂಡಿ, ಆಕಳು, ಗೂಬೆಗಳು, ಹಾವುಗಳು, ಹಲ್ಲಿ, ಬೆಕ್ಕು, ಇಲಿಗಳು ಹಾಗೂ ಮಂಗಳನ್ನು ತಿನ್ನುತ್ತಾರೆ. ಸೇರೆ ಎಂದರೆ ಆಸಕ್ತಿ ತೋರುವ ಗೊಂಡರು ತಮ್ಮ ಆದಾಯವನ್ನು ಇದಕ್ಕೆ ಮಿಣಲಿಡುತ್ತಾರೆ. ವ್ಯಾಜ್ಯಗಳನ್ನು ತಮ್ಮಲ್ಲಿ ಬಗೆಹರಿಸಿಕೊಳ್ಳುವ ಗೊಂಡರು ತಮ್ಮದೇ ಆದ ಹಂಚಾಯಿತಿ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತಾರೆ. ಹಂಚಾಯಿತಿಯಲ್ಲಿ ಚೌಡರಿ (ಕಬರಿ), ಮಹಾಜನ, ಫಟ್ಟು, ಭೂಮಕ್ ಮತ್ತು ಹಂಚರಿರುತ್ತಾರೆ. ಇವರೇ ನ್ನೊಯ ನಿಣಾಯ ಕೊಡುತ್ತಾರೆ.

ಗೊಂಡರು, ರಾಜಗೊಂಡರೂ ಇಂದಿಗೂ ತಮ್ಮದೇ ಆದ ಸಾಂಸ್ಕೃತಿಕ ವ್ಯವಸ್ಥೆಯನ್ನು ರೂಪಿಸಿಕೊಂಡು ಅದನ್ನು ಕಾವಾಡಿಕೊಂಡು ಬಂದಿದ್ದಾರೆ. ಕನಾರಾಬಕರೆದಲ್ಲಿಯೂ ಗೊಂಡರು, ರಾಜಗೊಂಡರು ಇದ್ದಾರೆ. ಇವರ ಜೀವನ ಕ್ರಮ ಮಹಾರಾಷ್ಟ್ರದ ಗೊಂಡರಿಗಂತೆ ಭಿನ್ನವಾಗಿದೆ. ತೊಲನಿಕ ಅಧ್ಯಯನಗಳು ಮಾತ್ರ ಹೆಚ್ಚಿನ ಮಾಹಿತಿಯನ್ನು ಒದಗಿಸಬಲ್ಲವು.

ಕರ್ತಕರಿ ಅಥವ ಕಂಫೋಡಿ :

ಮಹಾರಾಷ್ಟ್ರದಲ್ಲಿ ಕರ್ತಕರಿ ಬುಡಕಟ್ಟಿನ್ನು ವ್ಯಾದಿಮ ಬುಡಕಟ್ಟಿ (Primitive Tribe)ಗೆ ಸೇರಿಸುತ್ತಾರೆ. ಕುಲಬಾ, ಥಾನೆ, ಪ್ರಣ, ನಾಸಿಕ್, ರತ್ನಗಿರಿ ಜಲ್ಲಿಗಳಲ್ಲಿ ವಾಸವಾಗಿರುವ ಕರ್ತಕರಿಗಳ ಸಂಖ್ಯೆ 1,46,785. ಕರ್ತಕರಿ ಮರದಿಂದ ರಸವನ್ನು ತೀಗಿಯುವುದರಿಂದ ಕರ್ತಕರಿ ಎಂಬ ಹೆಸರು ಈ ಬುಡಕಟ್ಟಿಗೆ ಬಂದಿರಬೇಕೆಂದು ಕೆಲವರು ಲೋಹಿಸುತ್ತಾರೆ. ಆಧಿಕವಾಗಿ ಬಹಳ ಹಿಂದಿರುವ ಕರ್ತಕರಿಗಳು ಅಲ್ಲಿಮಾರಿ ಜೀವನವನ್ನು

ಸಾಗಿಸುತ್ತಿದ್ದಾರೆ. ಕತಕರಿಯಲ್ಲಿ ಎರಡು ಗುಂಪುಗಳಿವೆ. 1) ಧೋರ್ ಕತಕರಿ, 2) ಸೋನ್ ಕತಕರಿ. ಹಸುವಿನ ಮಾಂಸವನ್ನು ಧೋರ್ ಕತಕರಿಯವರು ತಿಂದರೆ ಸೋನ್ ಕತಕರಿಯವರಿಗೆ ಇದು ನಿಷೇಧ. ಕತಕರಿಗಳು ತಾವು ಮಂಗನಿಂದ ಬಂದಿದ್ದೇವೆ ಎಂದು ನಂಬುತ್ತಾರೆ. ರಾಮ ರಾಘವನೇಡನೆ ಯುದ್ಧಕ್ಕೆ ತಮ್ಮ ಸೈನ್ಯವನ್ನು ಕರೆಯಿಕೊಂಡು ಹೋಗಿದ್ದನೆಂದು ಭಾವಿಸುವ ಇವರು ರಾಮ ಯುದ್ಧದಲ್ಲಿ ಜಯಿಸಿದ್ದರಿಂದ ಸಂತಸಗೊಂದು ಮಂಗನಾಗಿದ್ದ ತಮ್ಮವರನ್ನು ಮನುಷ್ಯರನ್ನಾಗಿ ಮಾಡಿದನೆಂದು ನಂಬುತ್ತಾರೆ.

ಕತಕರಿಗಳ ಮುಖ್ಯ ದೇವರು ಹುಲಿರಾಯ. ಹುಲಿಯ ಮೂರಿಯನ್ನು ದೇವಾಲಯ ಹಾಗೂ ಉಂಟಿನ ಗಡಿಗಳಲ್ಲಿ ಇಡುತ್ತಾರೆ. ಕುನೊಬಿ ಎಂಬುದು ಗ್ರಾಮದೇವತೆ. ಅಲ್ಲದೆ ಮಯೋಲ್ಲಿ, ವೆತಲ್, ಜರಿಮರಿ, ಹಿರ್ಂವ ಜಂಬುವ ಇತರ ದೇವತೆಗಳು. ಕತಕರಿಗಳು ವಾಸಿಸುವ ತಾಣವನ್ನು ವಾಡಿ ಎಂದು ಕರೆಯಲಾಗುತ್ತದೆ. ಕೆಲವರು ಕತೇಚು ರಸವನ್ನು ತೆಗೆಯುತ್ತಾ ಬದುಕಿದರೆ, ಕೆಲವರು ಇದ್ದಿಲುಗಳ ವ್ಯಾಪಾರವನ್ನೂ ಮಾಡುತ್ತಾರೆ. ಮಾಟ ಮಂತ್ರ ತಂತ್ರಗಳನ್ನು ಗಾಥವಾಗಿ ನಂಬುವ ಕತಕರಿಗಳು ಗಟ್ಟಿಮುಟ್ಟುಗಿದ್ದರೂ ಸೋಮಾರಿಗಳಾಗಿ ಕಾಲಹರಣ ಮಾಡುತ್ತಾರೆ. ಗಿಡಗಳ ಮಧ್ಯ ಬದುಕುವ ಕತಕರಿಗಳು ಮರಗಳ ವ್ಯಾಪಾರವನ್ನೂ ಮಾಡುತ್ತಾರೆ. ಕಾಡಿನ ಗಿಡಗಂಟಿಗಳ ಬೆಳುಗಳ ಆಳವಾದ ಪರಿಚಯವಿರುವ ಕತಕರಿಗಳು ಬರಗಾಲದ ಸಂಭರ್ಥದಲ್ಲಿ ಅವುಗಳ ಉಪಯೋಗ ಪಡೆಯುತ್ತಾರೆ. ಮರಾಲಿ, ಹಿಂದಿ, ಗುಜರಾತಿ ಮಿಶ್ರಣಾದ ಭಾಷೆಯನ್ನು ಮಾತನಾಡುವ ಕತಕರಿಗಳು ನಿರಕ್ಕರು. ಮಂಗನಿಂದಲೇ ತಾವು ಬಂದಿದ್ದೇವೆ ಎಂದು ನಂಬಿರುವ ಕತಕರಿಗಳು ಕೆಂಪು ಮಂಗಗಳನ್ನು ಬೆಳೆಯಾಡುವುದಿಲ್ಲ. ಹುಡಿಗಿಯಿದು ಆರು ವರ್ಷದವರಿದ್ದಾಗಲೇ ಹಚ್ಚಿಯನ್ನು ಚುಚ್ಚಿಸಿಕೊಳ್ಳುತ್ತಾರೆ. ವಿವಾಹ ವಿಚ್ಛೇದನ, ವಿಧವಾ ವಿವಾಹ ಇವರಲ್ಲಿದೆ. ಪರನ್ ಸೃತ್ಯ ಮತ್ತು ಧೋಲ್ ಸೃತ್ಯ ಇವರ ಸಾಂಪ್ರದಾಯಿಕ ಸೃತ್ಯಗಳಾಗಿವೆ. ಇತರ ಬುಡಕಟ್ಟುಗಳು ಇವರನ್ನು ಕೀಳೆಂದು ಭಾವಿಸುವುದರಿಂದ ಇವರ ಮನೆಯಲ್ಲಿ ಆಹಾರ ಸೇವಿಸುವುದಿಲ್ಲ.

ಕತಕರಿಗಳು ತಮ್ಮದೇ ಆದ ನ್ಯಾಯ ಪಂಚಾಯತಿಯನ್ನು ಹೊಂದಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾರೆ.

ಕೊಳಂ / ಕೊಲಾಮಿ :

ಕೊಳಂ ಬುಡಕಟ್ಟಿನ್ನು ದ್ವಾರಿದ ಮೂಲದ ಬುಡಕಟ್ಟು ಎಂದು ಭಾವಿಸಲಾಗುತ್ತದೆ. ಇವರ ಜನಸಂಖ್ಯೆ ಸುಮಾರು ಐವತ್ತುರು ಸಾವಿರ. ಚಂದ್ರಪುರ, ನಾಂದೋ, ಯಾವತ್ ಮಲ್ಲಾ ಜಿಲ್ಲೆಗಳಲ್ಲಿ ವಾಸಿಸುವ ಕೊಳಂ ಬುಡಕಟ್ಟು ಬಹಳ ಹಿಂದುಳಿದವರಾಗಿದ್ದಾರೆ. ಇವರು ನೀಲಗಿರಿ ಪ್ರದೇಶಕ್ಕೆ ಸೇರಿದ ಬುಡಕಟ್ಟು ಇದ್ದಿರಬೇಕೆಂದು ಕೆಲವರು ಉಹಿಸುತ್ತಾರೆ. ಹಿರಾಲಾಲ್ ಅವರು ಕೊಳಂ ಬುಡಕಟ್ಟು ಕೋಲಾ ಬುಡಕಟ್ಟಿಗೆ ಸಂಬಂಧವಿರಬೇಕು, ಅವರೇ ತೋಡರಾಗಿರಬೇಕೆಂದು ವಾದಿಸುತ್ತಾರೆ.

ಕೊಳಂರ ವಾಸಸ್ಥಾನವನ್ನು 'ಪೋಡ್' ಎಂದು ಕರೆಯುತ್ತಾರೆ. ಕಪ್ಪು ಮೈಬಣ್ಣದ ಕುಳ್ಳರಾದ ಈ ಬುಡಕಟ್ಟು ಪ್ರಾದಿಮ ಬುಡಕಟ್ಟಿನ ಲಕ್ಷ್ಮಣಗಳನ್ನು ಹೊಂದಿದ್ದಾರೆ. ಮಹಾರಾಷ್ಟ್ರದ ಅಂಧ್ರ ಹಾಗೂ ಪುಣಿಗಳಿಗೆ ಸರಿಹೊಂದುವಂತಹ ದೇಹಾಕಾರದ ಗುಣಲಕ್ಷ್ಮಣಗಳಿವೆ. ಈ ಬುಡಕಟ್ಟಿನ ನಡುವಿನ ಭಾಗವನ್ನು ಭಾವಡಿ ಎಂದು ಕರೆಯುತ್ತಾರೆ. ಮೈತುಂಬ ಹಚ್ಚಿ ಹಾಕಿಸಿಕೊಳ್ಳುವ ಕೊಳಂ ಜನರು, ಹುಣಸೆ, ಮಾವು, ಅವಳಿ ಮುಂತಾದ ಮರಗಳ ಚಿತ್ರಗಳನ್ನು ಹುಯ್ಯಿಸಿಕೊಳ್ಳುತ್ತಾರೆ. ಹೆಣ್ಣಗಳು ಒಂದು ವರ್ಷದ ಒಳಗೆ ಹಚ್ಚಿ ಹಾಕಿಸಿಕೊಂಡರೆ ಗಂಡಸರು ಹದಿನ್ನೆಂದು ವರ್ಷದಲ್ಲಿ ಹಚ್ಚಿ ಹಾಕಿಸಿಕೊಳ್ಳಬೇಕೆಂಬ ನಿಯಮವಿದೆ.

ಕೊಲಾಮಿ ಭಾವೇಯನ್ನಾದುವ ಈ ಬುಡಕಟ್ಟಿನ ಭಾಷೆ ತಲುಗಿಗೆ ಹತ್ತಿರವಾಗಿದೆ. ಇತರರ ಮದುವೆಗಳಲ್ಲಿ ಹಾಡು ಹೇಳುವ ಕೊಳಂರು ಸಾಮಾನ್ಯವಾಗಿ ಬಿದರಿನ ಬುಟ್ಟಿ ಹೆಣೆಯುವ, ಚಾಪೆ ಹೆಣೆಯುವ ಕಾಯುಕ ಮಾಡುತ್ತಾರೆ. ಕೃಷಿ ಹಾಗೂ ಕೂಲಿ ಕೆಲಸದಲ್ಲಿ ತಮ್ಮನ್ನು ತೋಡಗಿಸಿಕೊಂಡಿರುತ್ತಾರೆ. ಸಾರ್ಥಕಿಯನ್ನು ಇತರರಿಗೆ ಮಾರುವ ಇವರು ಸಾಮಾನ್ಯವಾಗಿ ಜೋಳವನ್ನು ಬೆಳೆಯುತ್ತಾರೆ.

ದಟ್ಟಡವಿಯ ಗುಡ್ಡಗಳಿನಲ್ಲಿ ವಾಸಿಸುವ ಕೊಲಾಮಿಗಳು ತಮ್ಮದೇ ಆದ ವೀಶಿಷ್ಟ ರೀತಿಯ ಗುಡಿಸಲುಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಬೇಟೆ ಹಾಗೂ ಮೀನು ಹಿಡಿಯುವುದು ಇವರಿಗೆ ವ್ಯಾಯಾಮದ ಕೆಲಸ. ಇವರಲ್ಲಿ ವಿಧವೆಯರನ್ನು ಮೊದಲು ಮದುವೆಯಾಗಲು ಬರುವುದಿಲ್ಲ. ಮೊದಲು ಒಬ್ಬ ಹುದುಗಿಯನ್ನು ಮದುವೆಯಾಗಿ

ನಂತರ ವಿಧವೆಯನ್ನು ಮದುವೆಯಾಗಬಹುದು. ವಿಧವೆಯರನ್ನು ಅಮಾವಾಸ್ಯೆಯ ರಾತ್ರಿಯಲ್ಲಿ ಮದುವೆಯಾಗಬೇಕೆಂಬ ಸಂಪ್ರದಾಯವಿದೆ. ಸಾಯುವಾಗ ಮಂಚದ ಮೇಲೆ ಸಾಯಬಾರದು ಎಂದು ನಂಬುವ ಕೊಲಾಮಿಗಳು ಸತ್ತ ನಂತರ ಷ್ಕಟ್ ಭೂತವಾಗು ತ್ವಾನೆ ಎಂದು ತಿಳಿಯುತ್ತಾರೆ.

ಕೊಲಾಮಿಗಳ ದೇವತೆಗಳು ಹಲವಾರು. 'ಅಯ್ಕ' ಎಂಬ ದೇವತೆಯನ್ನು ಪ್ರಾರ್ಥಿಸುವ ಕೊಲಾಮಿಗಳು 'ದಂಡರಿ' ನೃತ್ಯವನ್ನು ಮಾಡುತ್ತಾರೆ. ಕೊಳ್ಳಲು ಹಾಗೂ ದೊಳ್ಳಿಗಳನ್ನು ಬಳಸಿ ನೃತ್ಯಮಾಡುತ್ತಾರೆ. ಮೂಡನಂಬಿಕೆಗಳನ್ನು ಹೊಂದಿರುವ ಕೊಲಾಮಿಗಳು ಅನಾರೋಗ್ಯ ಹೀಡಿತರಾಗಿ ನರಳುತ್ತಿರುತ್ತಾರೆ. ಬಡತನದಿಂದ ನರಳುವ ಇವರಲ್ಲಿ ಮಂತ್ರ ಮಾಟಗಳಿವೆ. ಗಿಡಮೂಲಿಕೆಗಳ ಬಳಕೆ ತಿಳಿದಿರುವ ಕೊಲಾಮಿಗಳು ಮನೆಯ ಮುಂದುಗಡೆ ಸಾರೋಯಿಂದ ಸಾರಿಸುತ್ತಾರೆ. ವಾಗೋಬಿನನ್ನು ಪೂಜಿಸುವುದರಿಂದ ದನಕರುಗಳಿಗೆ ಒಳ್ಳೆಯದಾಗುತ್ತದೆ ಎಂದು ನಂಬುವ ಇವರು ಹುಲಿರಾಯನನ್ನು ವಾಗೋಬಿನ ರೂಪದಲ್ಲಿ ಪೂಜಿಸುತ್ತಾರೆ. ಜ್ಯೋತಿರ ಎಂಬ ಕಲ್ಲಿನ ದೇವತೆಯನ್ನು ಪೂಜಿಸುತ್ತಾರೆ.

ಕೊಕ್ಕು :

ಅಮರಾವತಿ ಜಿಲ್ಲೆಯ ಮೇಲ್ಮೈಟ, ತಹಲೀಲ್‌ನಲ್ಲಿ ಕಂಡು ಬರುವ ಕೊಕ್ಕುಗಳ ಜನಸಂಖ್ಯೆ 1971ರ ಜನಗಣತಿಯ ಪ್ರಕಾರ 67,742. ಕೊಕ್ಕುಗಳು ಮುಂಡಾ ಅಥವ ಕೊಲರಿಯನ್ ಬುಡಕಟ್ಟಿನ ಗುಂಪೆಂದು ಭಾವಿಸಲಾಗುತ್ತದೆ. ಕೊರವರಿಗೆ ಹತ್ತಿರವಿರುವ ಬುಡಕಟ್ಟು ಇದಾಗಿದೆ. ಕೊಕ್ಕು ಪದದ ನಿವೃತ್ತಿಯ ಬಗೆಗೆ ಹೇಳುವುದಾದರೆ 'ಕುರ್ಬ' ಎಂದರೆ ಮುಂಡಾ ಭಾವೆಯಲ್ಲಿ ಹುಡುಗ ಎಂಬ ಅರ್ಥವಿದೆ. ಬಹುಶಃ ಅದರಿಂದಲೇ ಬಂದಿರಬೇಕೆಂದು ನಂಬುತ್ತಾರೆ.

ಕೊಕ್ಕು ಜನಗಳಿಗೆ ಯಾವುದೇ ದೇವಾಲಯವಿಲ್ಲ. ಯಾವುದೇ ದೇವರಿಲ್ಲ. ಕಲ್ಲಿನ ತುಂಡನ್ನೇ ದೇವರು 'ಗೇಮಾ' ಎಂದು ಪೂಜಿಸುತ್ತಾರೆ. ಕೊಕ್ಕುಗಳಲ್ಲಿ ಮೂರು ಉಪಘಂಗಡಗಳಿವೆ. 1. ಮಾರ್ತಾ 2. ರುಮಾ 3. ಚೀಂಡೋಯಾ. ಪ್ರತಿಯೊಂದು ಗುಂಟಿಗೂ 32 ಬಳಗಳಿವೆ. ಕೊಕ್ಕು ವಾಸಸ್ಥಾನವನ್ನೂ 'ಧಾನ' ಎಂದು ಕರೆಯುತ್ತಾರೆ.

ಚೋಕ್ಕತಿಯ ಮನೆಗಳನ್ನು ಕಟ್ಟುವ ಕೊರ್ಕುಗಳು ಕಲ್ಲು, ಬಿದರಿನಿಂದ ಮನೆಯನ್ನು ನಿರ್ಮಿಸುತ್ತಾರೆ. ಕೊರ್ಕುಗಳು ತಲೀಗೆ ಕೆಂಪು ರುಮಾಲು ಸುತ್ತುತ್ತಾರೆ, ಧೋತಿಯನ್ನು ಉಡುತ್ತಾರೆ. ಕೆಲವರು ಕಾಲಿಗೆ ವಿಶೇಷವಾದ ಚಪ್ಪಲಿಗಳನ್ನು ತೂಡುತ್ತಾರೆ.

ಕೊರ್ಕುಗಳ ಅಭರಣಗಳು ಹಿತ್ತಾಳಿಯಿಂದ ಮಾಡಲ್ಪಟ್ಟಿವೆ. ವಿಶೇಷವಾದ ಅಭರಣಗಳನ್ನು ತೂಡುವ ಕೊರ್ಕುಗಳು ಹಬ್ಬಿ ಹರಿದಿನಗಳಲ್ಲಿ ಹಾಡು ಮತ್ತು ಸ್ವತ್ಯಾ ಮಾಡುತ್ತಾರೆ. ತಮ್ಮುದೇ ಆದ ನ್ಯಾಯಪದ್ಧತಿಯನ್ನು ಹೊಂದಿರುವ ಇವರ ಮುಖ್ಯಸ್ಥನನ್ನು ಜರ್ತಾಪಟೀಲ್ ಎಂದು ಕರೆಯುತ್ತಾರೆ. ನಾಯಕನ ಸಹಾಯಕನನ್ನು ಚೌಡರಿ ಎಂದು ಕರೆಯುತ್ತಾರೆ. ಇವನು ಉರಿನ ಜನಗಳ ಸೇವೆಯನ್ನು ಮಾಡುತ್ತಾನೆ.

ಪರ್ಧಾನ್ :

ಪರ್ಧಾನರ ಜನಸಂಖ್ಯೆ 59,910. ಇವರು ಸಾಮಾನ್ಯವಾಗಿ ಬಂದ್ರಾವ್ಯರ, ನಾಂದೇಡ್, ಯಾವತ್‌ಮಲ್, ಚೆರಂಗಾಬಾದ್ ಜಿಲ್ಲೆಗಳಲ್ಲಿ ವಾಸವಾಗಿದ್ದಾರೆ. ಪರ್ಧಾನ್ ಎಂಬುದು ಸಂಸ್ಕೃತ ಮೂಲದ ಪದ, ಇದರ ಅರ್ಥ ಮಂತ್ರೀ ಅಥವ ಪಜಿಂಟ್. ಗೊಂಡರಾಜರು ಈ ಬುಡಕಟ್ಟು ಜನಗಳನ್ನು ತಮ್ಮ ರಾಜ್ಯಭಾರದಲ್ಲಿ ಕಾರ್ಯಭಾರಿಗಳಾಗಿ ನೇಮಿಸುತ್ತಿದ್ದರು. ಪರ್ಧಾನರು ವಂಶಾವಳಿಯನ್ನು ಹೇಳುವ ಶಾಸ್ತ್ರದಲ್ಲಿ ಪರಿಣತರಾಗಿದ್ದರು ಹಾಗೂ ಗೊಂಡರಿಗಂತ ಬುದ್ಧಿವಂತರಾಗಿದ್ದರು. ಕುಳ್ಳಾಕಾರದ ಪ್ರವ್ಯವಾದ ಶರೀರವನ್ನು ಹೊಂದಿದ ಬುದ್ಧಿವಂತ ಹಾಗೂ ವಚ್ಚಿರಿಕೆಯ ಜನರಾಗಿದ್ದರಿಂದ ಇವರನ್ನು ಗೊಂಡ ದೊರೆಗಳು ಆಶ್ರಯಿಸಿದ್ದರು. ಪರ್ಧಾನ್ ಅವರದು ಹಿತ್ತಪ್ರಧಾನ ಕುಟುಂಬ ವ್ಯವಸ್ಥೆ. ಪರ್ಧಾನ್ ಅವರನ್ನು ಪನಾಲ್ ಎಂದು ಕರೆಯಲಾಗುತ್ತದೆ. ಇವರ ಮತ್ತೊಂದು ಹೆಸರು ಪರ್ಗಾನಿಬಿ. ಬಾಲ್ ಫಾಟ್‌ನಲ್ಲಿ ಪರ್ಧಾನ್ ಅವರನ್ನು ಹೋಕಾಸಿ ಎಂದೂ ಕರೆಯಲಾಗುತ್ತದೆ.

ಪರ್ಧಾನ್ ಅವರೊಳಗೆ ಅನೇಕ ಒಳಗುಂಪುಗಳಿವೆ. ರಾಜ ಪರ್ಧಾನ್, ಗೊಂಡ ಪರ್ಧಾನ್, ಧೋಟಯಾ ಪರ್ಧಾನ್ ಇತ್ಯಾದಿ. ಕೆಲವರು ಮೇದಾರರಾಗಿ ಭಾವಿಗಳನ್ನು ಹಣೆದರೆ ಇತರರು ಪುಣಿಬಾರಿಗಳಾಗಿ, ಕೆಲವರು ಜವಳಿ ವ್ಯಾಪಾರಿಗಳಾಗಿ ತಮ್ಮ ವೃತ್ತಿ ಜೀವನ ಸಾಗಿಸುತ್ತಿದ್ದಾರೆ. ಇವರು ಮರಾಟ, ತೆಲುಗು, ಗುಜರಾತಿ, ಹಿಂದಿ ಮತ್ತು ಮಾರವಾರಿ ಭಾವಿಗಳನ್ನು ಮಾತನಾಡುತ್ತಾರೆ.

‘ಕಿಂಗರಿ’ ಎನ್ನುವ ವಾಚ್ಯವನ್ನು ನುಡಿಸುವ ಪಥಾರನಯ ಉತ್ತಮ ಸಂಗೀತಗಾರರು. ಕಿಂಗರಿಯನ್ನು ಕಿಂಗೋಡಿ ಎಂದೂ ಕರೆಯಲಾಗುವುದು. ‘ಬುರಾ ದೇವ’ ದೇವರನ್ನು ಪ್ರಾಚಿನಲ್ಲಿ ಇವರನ್ನು ನೇಮಿಸಲಾಗುತ್ತದೆ. ಈ ದೇವರಿಗೆ ವೈಶಾಖದಲ್ಲಿ ಆದು, ಹಂಡಿ, ಲಿಂಬೆಕಣ್ಣ, ಅಕ್ಷ್ಯ, ಎಲೆ, ತೆಂಗಿನಕಾಯಿ ಮತ್ತು ಹೆಂಡವನ್ನು ಅರ್ಥಿಸಲಾಗುತ್ತದೆ. ಮಾಟ ಮಂತ್ರವನ್ನು ನಂಬಿವ ಇವರು ಅಂತಹದನ್ನು ಮಾಡುವವರನ್ನು ಗುಣಿಯಾ, ಸಿಯಾನಸಾ, ಬ್ರೀಗಾಸ್, ದೇವಸೌ ಎಂದು ಕರೆಯುತ್ತಾರೆ. ಅವರು ವಾಸಿಸುವ ಸ್ಥಳವನ್ನು ‘ತೋಲಾಸ್’ ಎಂದು ಗುರುತಿಸಲಾಗುತ್ತದೆ. ಗೊಂಡರಂತೆ ಎಲ್ಲಾ ರೀತಿಯ ಆಹಾರವನ್ನು ನೇರಿಸುವ ಇವರು ಮೈತಂಭಾ ಹಣ್ಣೀಯನ್ನು ಹುಯ್ಯಿಸಿ ಕೊಳ್ಳುತ್ತಾರೆ. ಬೂರಿನ ಪ್ರಮುಖ ನನ್ನು ‘ಮೊಕಾಸಿ’ ಎಂದು ಕರೆಯುತ್ತಾರೆ. ನ್ಯಾಯ ನಿಣಾಯ ತಮ್ಮೊಳಗೇ ಮಾಡಿಕೊಳ್ಳುತ್ತಾರೆ. ಪ್ರಧಾನರ ಸ್ವತ್ವದಲ್ಲಿ ಪ್ರಮುಖವಾದವು ‘ಧಂಸಾ’ ಮತ್ತು ‘ರುಲುವಾ’. ಈ ಸ್ವತ್ವಗಳನ್ನು ಮದುವೆಯ ಸಂದರ್ಭದಲ್ಲಿ ಮಾಡುತ್ತಾರೆ. ಕೇವಲ ಗಂಡಸರು ಮಾತ್ರ, ಈ ಸ್ವತ್ವಗಳಲ್ಲಿ ಭಾಗವಹಿಸುತ್ತಾರೆ.

ವರ್ಲ್‌ :

ಮಹಾರಾಷ್ಟ್ರದ ನಾಲ್ಕನೇ ಅತಿ ದೊಡ್ಡ ಬುಡಕಟ್ಟಿ ವರ್ಲ್. 1971ರ ಜನಗಣತಿಯ ಪ್ರಕಾರ ಇವರ ಜನಸಂಖ್ಯೆ 2,93,931. ಧಾನೆ, ನಾಸಿಕ್, ಬಾಂಬಿ ಜಿಲ್ಲೆಗಳಲ್ಲಿ ಹರಡಿರುವ ವರ್ಲ್‌ಗಳು ಅಪರೂಪದ ಬುಡಕಟ್ಟಿಗಳಾಗಿದ್ದಾರೆ. ಡಾ. ವಿಲ್ಲುನ್ ಅವರ ಪ್ರಕಾರ ವರ್ಲ್‌ಗಳು ಮೂಲತಃ ಎತ್ತರದಲ್ಲಿ ಇರುವವರು. ಅದ್ದರಿಂದ ಅವರನ್ನು ‘ವರಲತ್’ ಎಂದೂ ಕರೆಯುತ್ತಾರೆ. ಕುಷಿಕರಾದ ವರ್ಲ್‌ಗಳು ಅರಣ್ಯದ ಕೊಲಿಕೆಲಸಗಳನ್ನೂ ಮಾಡುತ್ತಾರೆ. ಅಲ್ಲ ಸ್ವಲ್ಪ ಭಂಪಿಯೆ ಒಡತನವನ್ನು ಹೊಂದಿದ್ದಾರೆ. ವರ್ಲ್‌ಗಳಲ್ಲಿ ‘ಮದೇಸ್ಸ’, ‘ದೇವರ್ಸ್’, ‘ನೀನೇರ್ಸ್’ ಎಂಬ ಗುಂಪುಗಳಿವೆ. ಸುಮಾರು ಇನ್ನೂರಕ್ಕೂ ಹೆಚ್ಚು ಬಳಿಗಳನ್ನು ಹೊಂದಿರುವ ಈ ಬುಡಕಟ್ಟಿನಲ್ಲಿ ‘ಅಚರಿ’, ಧೋಡಿ, ಧಾಂಗಡ, ಸುಮಡ, ದುಮಡ, ದೊಡ, ದರ್ಹೋಡೆ, ಭೋತೆ, ಪ್ರಪಣ, ಕರಪಟ್ಟೆ, ಮೋಸಿ, ಹಡಲ, ಮೆಥ, ಫಾಟೇಲ್, ವಂಗಡ್, ವಾಫ್, ಸಿಂಗೋಡೆ, ವಲ್ಲಿ, ವದೆ ಮುಂತಾದ ಪಂಗಡಗಳಿವೆ.

ವರ್ಲ್‌ಗಳು ಸಾಮಾಜಿಕವಾಗಿ ಭಿಲ್, ಕತಕರಿ, ಧಾಕೂರರಿಗಿಂತ ಉತ್ತಮ ಎಂದು

ಭಾವಿಸುತ್ತಾರೆ. ವಲ್ಯ ಭಾವೆಯ ಮೇಲೆ ಗುಜರಾತಿ ಪ್ರಭಾವ ಇದೆ. ವಲ್ಯಗಳು ಸಣ್ಣ ಬಿದಿರಿನ ಗುಡಿಸಲುಗಳಲ್ಲಿ ವಾಸಮಾಡುತ್ತಾರೆ. ಅತಿ ಕಷ್ಟ ಬಣ್ಣದ ಮೈ ಆಕಾಶ ಪಡೆದ ಇವರ ತಲೀಗಳಲ್ಲಿ ಕೂದಲು ಕಡಿಮೆ ಪ್ರಮಾಣದಲ್ಲಿ ಯತ್ತದೆ. ಎದೆಯ ಮೇಲೂ ಅಲ್ಲಿಂದ ಇಲ್ಲಿಂದ ಕೂದಲನ್ನು ಹೊಂದಿರುವ ವಲ್ಯಗಳ ಅಡ್ಡಹೆಸರುಗಳ ಚವಣ್ಣ, ಯಾದವ್, ಜಾದವ್, ಪವಾರ್ ಎಂದಿರುತ್ತದೆ.

ಸಾಮಾನ್ಯವಾಗಿ ಗಡ್ಡಧಾರಿಗಳಾದ ವಲ್ಯಗಳು ತೆಳುವಾದ ಮೈಕಟ್ಟನ್ನು ಹೊಂದಿರುತ್ತಾರೆ. ಹೆಂಗಸರು ತಲೆ ಕೂದಲಿಗೆ ಎಣ್ಣೆ ಹಚ್ಚಿಪ್ಪದಿಲ್ಲ. ಸೊಂಟದ ಭಾಗದಲ್ಲಿ ಅತಿ ಕಡಿಮೆ ಬಟ್ಟೆ ಧರಿಸಿರುವ ವಲ್ಯಗಳು ತಲೆಗೆ ಬಟ್ಟೆ ಸುತ್ತಿರುತ್ತಾರೆ. ಕಾಡನ್ನು ಅತಿಯಾಗಿ ಶ್ರೀತಿಸುವ ವಲ್ಯಗಳು ಅಲ್ಲಿಯೇ ತಮ್ಮ ಜೀವನ ನಡೆಸುತ್ತಾರೆ. ವಲ್ಯಗಳ ಮನೆಗಳು ಮರದ ಬಾಗಿಲ ಚೊಕಟ್ಟನ್ನು ಹೊಂದಿ ಬಿದಿರಿನ ಗೋಡೆಗಳನ್ನು ಹೊಂದಿರುತ್ತದೆ. ಕಟಕಿಗಳಲ್ಲಿ ಒಂದೇ ಬಾಗಿಲಿನ ಕತ್ತಲಿನ ಮನೆಯನ್ನು ಕಟ್ಟಿವ ವಲ್ಯಗಳು ಚೊಕ್ಕಿತಿಯಲ್ಲಿ ಮನೆಯನ್ನು ಕಟ್ಟುತ್ತಾರೆ. ಪೂರ್ವಾಭಿಮುಖವಾಗಿರುವ ಅವರ ಮನೆಗಳಲ್ಲಿ ಮಾಡು ಹುಲ್ಲಿನದಾಗಿರುತ್ತದೆ. ಅವರ ಮನೆಗಳ ರಚನೆ ತೀರ ಸಾಧಾರಣವಾಗಿರುತ್ತದೆ.

ಅಹಾರ ಸೇವನೆಗಂಡು ಮೀನು, ಆಡು, ಕುರಿ, ಮೊಲ, ಕಾಡುಹಂಡಿ, ಹಕ್ಕಿಗಳನ್ನು ತಿಂದು ಜೀವಿಸುತ್ತಾರೆ. ಅಲ್ಲದೆ ನಗಲಿ, ವರ್ಷ, ಕೊದ್ದ, ಉಡಿದ್ದ, ತುರ್, ಜವಲಿ ಮುಂತಾದ ಧಾನ್ಯಗಳನ್ನು ತಿನ್ನುತ್ತಾರೆ. ಮಳಗಾಲದಲ್ಲಿ ತಳಿಯ ಎಲೆಗಳನ್ನು ಮರದ ಬೀರುಗಳನ್ನು ತಿಂದು ಜೀವಿಸುತ್ತಾರೆ.

ಅಬ್ಜೀರ್ ನಾಥ್, ನರಂದೇವ, ಭೀರುವ, ಬಿರಾಪ್, ವಗ್ನಾ, ಚೀಡ, ಹಿಮಾಯಿ, ಕನ್ನಾರಿ, ಧರ್ ತರಿ ಮುಂತಾದ ದೇವರನ್ನು ವಾರ್ಧಿಸುವ ವಲ್ಯಗಳು ಹಿಂದೂ ದೇವತೆಗಳಿಗೂ ಪೂಜೆ ಸಲ್ಲಿಸುತ್ತಾರೆ. 'ಕಮಡಿ' ಎಂಬ ಪೂಜಾರಿ ದೇವರನ್ನು ಪೂಜಿಸುವ ದಲ್ಲಿದೆ ಮಾಟ, ಮಂತ್ರಗಳನ್ನೂ ನಡೆಸುತ್ತಾನೆ.

ವಲ್ಯಗಳು ಮಾತನಾಡುವ ಭಾವೆಯನ್ನು ವಲ್ಯ ಎಂದು ಗುರುತಿಸಲಾಗುತ್ತದೆ. ಮರಾಠಿ ಮತ್ತು ಗುಜರಾತಿಯ ಪ್ರಭಾವ ಇರುವ ವಲ್ಯ ಭಾವ ತನ್ನದೇ ಆದ

ಸ್ವೀಂತಿಕೆಯನ್ನು ಹೊಂದಿದೆ. ವರ್ಲಿಗಳ ಮದುವೆಯ ಆಚರಣೆ ನಾಲ್ಕುರಿಂದ ಆರು ದಿನಗಳವರೆಗೆ ನಡೆಯುತ್ತದೆ. ಒಂದೇ ಬಳಿಗಳಲ್ಲಿ ವಿವಾಹ ನಿಷಿದ್ಧವಾದದು. ವಧುವಿಗೆ ತೆರ ಕೊಡುವ ಪದ್ಧತಿ ಇದ್ದು ಇದನ್ನು ದೇಜ್‌ ಎಂದು ಕರೆಯುತ್ತಾರೆ. ಬಹುಪತ್ತಿತ್ವ ಜಾರಿಯಲ್ಲಿದ್ದ ಈಗ ಅದನ್ನು ನಿಷೇಧಿಸಲಾಗಿದೆ. ವಿಚ್ಛೇದನಗೊಂಡ ಮಹಿಳೆ ವಿವಾಹ ಆಗುವ ವಿಧಾನ ಜಾರಿಯಲ್ಲಿದ್ದು ಇದನ್ನು 'ಪಾಟ್' ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ವಿಧವಾ ವಿವಾಹ ರಾತ್ರಿ ವೇళೆ ನಡೆಯುತ್ತದೆ.

ವರ್ಲಿಗಳಲ್ಲಿ ಗಂಡು ಹೆಣ್ಣು ವಿವಾಹ ಆಗದೆ ಜೀಲತೆಗೆ ಸಂಸಾರ ಮಾಡಬಹುದು. ಮಕ್ಕಳಾದ ಸಂತರ ನಿಧಾನವಾಗಿ ವಿವಾಹವನ್ನು ಮಾಡಿಕೊಳ್ಳಬಹುದು. ಇದನ್ನು ಕೆಲವು ಸಲ 'ಕೋರದ್ವಾರ್ವರ್' ಅನ್ನೇ ಎನ್ನುತ್ತಾರೆ. ಗಂಡು ಮಾವನ ಮನೆಗೆ ಹೋಗಿ ಅಲ್ಲಿಯ ಸೇವೆಯನ್ನು ಮಾಡಿ ಕ್ಷೇತ್ರಿಯನ್ನು ಮದುವೆಯಾಗಬಹುದು. ಆ ಪದ್ಧತಿಯನ್ನು 'ಫರೋರ್' ಎಂದು ಕರೆಯುತ್ತಾರೆ. ಹೆಣ್ಣುನ್ನು ಗಂಡು ವಿವಾಹ ವಿಚ್ಛೇದನ ಮಾಡುವಾಗ ಹಳೆಯ ಗಂಡು ಹಾಗೂ ಹೊಸ ಗಂಡು ಎಲೆಗಳಿಂದೊಡಗೂಡಿದ ಚಹಾವನ್ನು ಕವ್ಯಗಳಲ್ಲಿ ಕಡ್ಡಿಯನ್ನು ಇಡಲಾಗುತ್ತದೆ. ಬುಡಕಟ್ಟಿನ ಪ್ರಮುಖ ಕಡ್ಡಿಯನ್ನು ಮಧ್ಯ ಮುರಿಯುತ್ತಾನೆ. ಎರಡು ಬಿಲ್ಲಗಳನ್ನು ಪಂಚನಿಗೆ ಕೊಡುವುದರ ಮೂಲಕ ವಿವಾಹ ನೆರವೇರುತ್ತದೆ.

ವರ್ಲಿಗಳು ಹೆಣಿವನ್ನು ಸುಧುತ್ತಾರೆ. ಕೆಲವು ವರ್ಲಿಗಳು ಹೆಣಿವನ್ನು ಹೂಳುತ್ತಾರೆ. ಕೇವಲ ಮಕ್ಕಳನ್ನು ಮಾತ್ರ ಹೂಳುವ ಸಂಪ್ರದಾಯವಿದ್ದು ಹಣಿವಲ್ಲದ ಇತರ ದೊಡ್ಡವರನ್ನೂ ಹೂಳಲಾಗುತ್ತದೆ. ಮುಖಿದ ಮೇಲೆ ಮೈಲಿ ಆದವರನ್ನು ಹೂಳಲಾಗುತ್ತದೆ. ನಂತರ ಒಂದು ವರ್ಷದ ಮೇಲೆ ಹೋರತೆಗೆದು ಸುಧುತ್ತಾರೆ. ಗಭಿಣಿ ಸತ್ತರೆ ಮಗುವಿನ ಭೂಣವನ್ನು ಹೋರತೆಗೆದು ಮಹಿಳೆಯನ್ನು ಸುಧುತ್ತಾರೆ. ಭೂಣವನ್ನು ಪ್ರತ್ಯೇಕವಾಗಿ ಹೂಳುತ್ತಾರೆ. ವೃಕ್ಷ ಸತ್ತ ಒಂದು ವರ್ಷದ ನಂತರ ಸಾವಿನ ಹಾಡಿನೊಂದಿಗೆ 'ಕಮಾದಿ' ಎಂಬ ಆಚರಣೆಯನ್ನು ಮಾಡಲಾಗುತ್ತದೆ.

ವರ್ಲಿ ಪ್ರಯಾಷ ಹಾಗೂ ಮುದುಕಿಯರು ಬೀಡಿಯನ್ನು ಸೇದುತ್ತಾರೆ. ವರ್ಲಿಗಳು ಹಾಡುತ್ತಾರೆ ಹಾಗೂ ಸ್ವತ್ಯಾಗಳನ್ನು ಮಾಡುತ್ತಾರೆ. ಅವರು ಬಳಿಸುವ ವಾದ್ಯಗಳಿಂದರೆ ತರ್ವ, ಧೋಲ್, ಕಹಳಿನಡಗ, ತರ್ರ್, ತರ್ನ್ ಹಾಗೂ ಧೋಲಗಳು ದೀಪಾವಳಿ ಹಾಗೂ ಹೋಳಿ ಹಬ್ಬಗಳಲ್ಲಿ ಈ ವಾದ್ಯಗಳನ್ನು ಬಳಿಸುತ್ತಾರೆ. ಕಹಳಿನಾಗಡ ಹಾಗೂ

ತುರ್ ವಾದ್ಯವನ್ನು ಮದುವೆಯಲ್ಲಿ ಬಳಸುತ್ತಾರೆ. ‘ರೂಂಜ್’ ಎಂಬ ಮರಣಿತೆಯನ್ನು ಹಾಡುತ್ತಾರೆ. ಕಮಡಿ ಎಂಬ ನೃತ್ಯವನ್ನು ಮಾಫುಡಲ್ಲಿ ಮಾಡುತ್ತಾರೆ. ಹೆಂಗಸರು ಪಣೆಯುವುದಿಲ್ಲ ಆದರೆ ಹಾಡನ್ನು ಹಾಡುತ್ತಾರೆ. ಸ್ತೀಯರು ಪಂಚಾಯಿತಿಯಲ್ಲಿ ಭಾಗವಹಿಸುವಂತಿಲ್ಲ ಹಾಗೂ ಅಸ್ತಿಯಲ್ಲಿ ಪಾಲುದಾರರಲ್ಲ. ವರ್ಲಿಂಗಳು ಮದುವೆ ಹಾಗೂ ಇತರ ಸಂದರ್ಭದಲ್ಲಿ ಚಿತ್ರಗಳನ್ನು ಬಿಡಿಸುತ್ತಾರೆ. ಇವರ ಚಿತ್ರಗಳಲ್ಲಿ ಪರಿಣತಿ ಎದ್ದು ಕಾಣುತ್ತದೆ. ವರ್ಲಿಂಗಳ ಚಿತ್ರ ಪ್ರವರ್ಣ ಹೊಸದೋಂದು ಲೋಕವನ್ನು ನಮ್ಮೆ ಮುಂದೆ ತೆರೆದಿದುತ್ತದೆ.

ಮೇಲೆ ವಿವರಿಸಿದ ಬುಡಕಟ್ಟುಗಳಲ್ಲದೆ ಮಹಾರಾಷ್ಟ್ರದಲ್ಲಿ ‘ಕೊಳಿ ಮಹಡೇವ್’ ಹೋಳಿ ಮಲ್ಲಾರ, ಪರಧಿ, ಛಾಕೂರು, ಹೊಕ್ಕೆ, ದಂಕ, ಗಮಿಂಚ್, ಅಂಥ್ ಮುಂತಾದ ಹಲವಾರು ಬುಡಕಟ್ಟುಗಳು ಶ್ರಯಾಶೀಲವಾಗಿದ್ದು ವಿಶ್ವವಾದ ಸಂಸ್ಕृತಿ ಹಾಗೂ ಪರಂಪರೆಯನ್ನು ಹೊಂದಿವೆ.

ಭಾಗ - ಎರಡು

ಬುಡಕಟ್ಟಿಗಳ ವಸ್ತು ಸಂಗ್ರಹಾಲಯ
(TRIBALS MUSEUM)

ಮಹಾರಾಷ್ಟ್ರ ರಾಜ್ಯ ಸರ್ಕಾರದ ಸ್ವಾಮ್ಯದ ಬುಡಕಟ್ಟಿಗಳ ಕಲಾ ವಸ್ತು ಸಂಗ್ರಹಾಲಯ ನನ್ನನ್ನು ಸಾರೀರಾಯ ವರ್ಣಾಳ ಹಿಂದಿನ ಮನುಕುಲದ ಸಂಸ್ಕೃತಿಯತ್ತ ಚಿಂತಿಸುವಂತೆ ಮಾಡಿತು. ಭಾರತದಲ್ಲಿರುವ ಎಷ್ಟುಲವಾದ ಭೂಸಂಪತ್ತಿನಂತೆ ನಮ್ಮ ಸಂಸ್ಕೃತಿಯ ಸಂಪತ್ತಿ ಕೂಡ ವೈವಿಧ್ಯಮಯವಾದ ಬಣ್ಣ ಬಣ್ಣದ ಲೋಕವನ್ನೇ ಸ್ವಾಷಿಸುತ್ತದೆ. 1963 ರಿಂದ ನಿರಂತರವಾಗಿ ಸಂಗ್ರಹಿಸಿದ ಬುಡಕಟ್ಟಿ ವ್ಯವಂಚದ ಎಷ್ಟು ಸಾಮಗ್ರಿ, ಅವರ ಜೀವನ ವಿಧಾನ ಹಾಗೂ ಸಂಸ್ಕೃತಿಯನ್ನು ಬಿಂಬಿಸುತ್ತದೆ.

ಬುಡಕಟ್ಟಿ ವಸ್ತು ಸಂಗ್ರಹಾಲಯದಲ್ಲಿ ದಿನಬಳಕೆಯ ಪಾಠ್ಯ, ಪಡಗಳು, ಆಭರಣಗಳು, ವೈಯುಕ್ತಿಕ ಶೈಲಾರ ಸಾಮಗ್ರಿಗಳು, ಗ್ರಹೋಪಯೋಗಿ ಸಲಕರಣೆಗಳು, ವಾಢ್ಯ ಪರಿಕರಗಳು, ದೇವ-ದೇವತೆಯರ ಎಗ್ಗಿಂಗಳು, ವಸತಿಯ ಮಾದರಿಗಳು, ಪರಿಸರ, ಕೃಷಿ ಉಪಕರಣಗಳು, ಬಲೆ ಹಾಗೂ ಬೇಟೆಯ ಸಲಕರಣೆಗಳು, ಬಾಟಣಿಗಳು, ಮದುವೆಯ ಹಂಡ್ರಗಂಬಗಳು, ಮುಖಿವಾಡಗಳು, ಸಾಂಪ್ರದಾಯಿಕ ಚಿತ್ರಾರಗಳು ಹಿಂತೆ ಕಲಾ ಸಾಮಗ್ರಿಗಳ ಸಂಗ್ರಹ ಎಂಫರನ್ನು ಬೆರಗುಗೊಳಿಸುತ್ತದೆ. ನಮ್ಮ ಕಾಲದಲ್ಲಿಯೇ ನಮ್ಮೀಂದ ಸಾಂಸ್ಕೃತಿಕವಾಗಿ, ಮಾನಸಿಕವಾಗಿ ಅನತಿದೊರದಲ್ಲಿ ಬದುಕ್ತಿರುವ ಬುಡಕಟ್ಟಿ ಜನರ ಕ್ರಿಯಾಶೀಲ ಲೋಕ ಅನಾವರಣಗೊಂಡಿದ್ದೆ ನನಗೆ ಈ ವಸ್ತು ಸಂಗ್ರಹಾಲಯದಿಂದ.

ಬುಡಕಟ್ಟಿ ಮೂಲಸಿಯಂನ ಕ್ಷೇತ್ರೇಟರ್ ಆಗಿ ಕೆಲಸಮಾಡುತ್ತಿರುವ ಶ್ರೀ ಉತ್ತಮ ರಾವ್ ಸೌನಿವಾನೆ ಬುಡಕಟ್ಟಿಗಳ ವಿಚಿತ್ರ ಲೋಕವನ್ನು ಅಂದವಾಗಿ ತರೆದಿಟ್ಟಿದ್ದಾರೆ. ಅವರೊಡನೆ ಮಾತನಾಡುವುದೆಂದರೆ ಬುಡಕಟ್ಟಿಗಳ ಸಂಸ್ಕೃತಿಯೊಂದನೇ ಸಂವಾದಿಸಿದಂತೆ.

ಮಹಾರಾಷ್ಟ್ರದ ಬುಡಕಟ್ಟಿಗಳು ಮುಖ್ಯವಾಗಿ ಎರಡು ಭಾಗಗೊಳಿಕ ಪ್ರದೇಶದಲ್ಲಿ ವಾಸಿಸುತ್ತಾರೆ. 1) ಗೊಂಡವನ 2) ಸಹ್ಯಾದ್ರಿ. ಗೊಂಡವನ ವಿಭಾಗ ಗೊಂಡ, ಮದಿಯ ಗೊಂಡ, ಕೊಲಾಮ, ಕೊರ್ಕ್, ಪ್ರಥಾನ್, ಹಲ್ಲ್, ಅಂಧ್ರ ಮತ್ತು ಫೋಟ್ಟಿ ಬುಡಕಟ್ಟಿಗಳನ್ನು ಒಳಗೊಂಡ ಪ್ರದೇಶವಾದರೆ, ಸಹ್ಯಾದ್ರಿ ವಿಭಾಗ ವರ್ಲ್, ಥಾಕೂರ್, ಮಹಡೆವ ಕೋಳಿ, ಮಲ್ಲಾರ ಕೋಳಿ, ಕೋಕ್, ಗಡಿಟ್, ಭಿಲ್ ಬುಡಕಟ್ಟಿಗಳನ್ನು ಒಳಗೊಂಡಿದೆ. ಈ ಎಲ್ಲಾ ಬುಡಕಟ್ಟಿಗಳ ಪ್ರಾತಿನಿಧಿಕ ಸಾಮಗ್ರಿಗಳು ಈ ಬುಡಕಟ್ಟಿಗಳ ಪಾಸು ಸಂಗ್ರಹಾಲಯದಲ್ಲಿದೆ.

ಸರಳ, ಸೌಂದರ್ಯ, ನೆಲದಗುಣದಿಂದ ಮುಪ್ಪರಿಗೊಂಡ ಬುಡಕಟ್ಟಿ ಕಲೀಗಳು ಜೀವಂತ ಪಳೆಯಿಳಿಕೆಗಳು. ಹೊಸ ಪರಿಸರದೊಂದಿಗೆ ಸೇಣಸಲಾರದೆ ಉಸಿರಾಮತ್ತಿ ಯವ ಈ ಜನಗಳ ಬದುಕು ಹೊಸ ಸವಾಲುಗಳನ್ನು ತಂದೊಡ್ಡಿದೆ. ತನ್ನ ಅಲ್ಲ ಅವಶ್ಯಕತೆಗಳನ್ನು ಪೂರ್ಯಸಿಕೊಳ್ಳಲು ದಿನನಿತ್ಯ ಸಂಘರ್ಷ ಪಡುತ್ತಿರುವ ವೃಕ್ಷಿಗಳ ವೃಧಿಯ ಕಢೆಯೇ ಬುಡಕಟ್ಟಿಗಳ ಅಧ್ಯಯನ.

ಗ್ರಹೋಪಯೋಗಿ ಸಲಕರಣೆಗಳು :

ಬುಡಕಟ್ಟಿ ಜನರ ಬದುಕು ಅತ್ಯಂತ ಸರಳ. ಸ್ವಲ್ಪದರಲ್ಲಿಯೇ ತ್ಯಾತ್ತಿಪಡುವ ಜನರಿವರು. ಬುಡಕಟ್ಟಿ ಜನರು ತಂಬಾಕು, ಗಾಂಜಾಗಳನ್ನು ಹೇರಳವಾಗಿ ಸೇದುತ್ತಾರೆ. ಹೀಗಾಗಿ ತಂಬಾಕನ್ನು ಸಂಗ್ರಹಿಸುವ ವಿವಿಧ ಬಗೆಯ ಸಾಮಗ್ರಿಗಳು ಈ ವಸ್ತು ಸಂಗ್ರಹಾಲಯದಲ್ಲಿವೆ. ಮಣ್ಣ, ಮರ, ಕಾಯಿಗಳ ಬುರುಡೆಗಳಿಂದ ತಯಾರಿಸಿದ ಸಾಮಗ್ರಿಗಳಿವೆ. ತೆಲಚಿ ಸಾಟಗಳು, ವಟ್ಟ, ಮಾವರಕಗಳು, ತಾವಲಿಗಳು, ತತ್ತರಾಣ, ಬಿಳುವರಕಲ್ಲುಗಳು, ಚಮಚಾಗಳು, ಸೋಟುಗಳು, ಒಳಕಲ್ಲುಗಳು, ಹಟ್ಟಿಂಗಳು, ಪ್ರಾಣಿಗಳ ಕೊರಳಿಗೆ ಕಟ್ಟುವ ಮರದ ಫಂಟೆಗಳು, ಹಗ್ಗಿ ತಯಾರಿಸುವ 'ವಶ' ಎಂಬ ವಸ್ತು ಕೂಡ ಇಲ್ಲಿದೆ.

ಸಿಂಧಿ ಎಲೆಗಳಿಂದ ತಯಾರಿಸಿದ ಕಸಬರಿಗೆ, ಜಾಡು, ಕಪ್ಪು, ಕೆಂಪು ಮಣಿನಿಂದ ತಯಾರಿಸಿದ ಮಣಿನ ಪಾತ್ರಗಳು, ಸೋರೆಕಾಯಿ ಬುರುಡೆಗಳಿಂದ ತಯಾರಿಸಿದ ಹಂಡ ಇಳಿಸುವ 'ತಡಿ'ಗಳು ಈ ಸಂಗ್ರಹಾಲಯದಲ್ಲಿವೆ.

ಹಾಲಿಗೆ ಹಾಕಿಕೊಳ್ಳುವ ಮರದ ಕಾಲು ಅವಿಗೆಗಳು(ಪಾವದಿ), ಸೋರೆಕಾಯಿ ಬುರುಡೆಯನ್ನು ಬಿದಿರಿನಿಂದ ಹೆಚ್ಚೆದ 'ಯಾತ್ರ್ಯ ಚೊಕ್ಕು' ಎಂಬ ಜಾರು ಕೂಡ ಇಲ್ಲಿದೆ.

ಬಿದಿರಿನಿಂದ ಮಾಡಿದ ವೃಟ್ಟಿಗಳು, ಕೆರಸಿಗಳು, ಗೋರಬುಗಳು, (ಇರ್ಲಿ) ತಲೆಗೆ ಹಾಕಿಕೊಳ್ಳುವ ಟೊಟ್ಟಿಗಳು, ಮದುವೆ ಸಂದರ್ಭದಲ್ಲಿ ಹಾಕಿಕೊಳ್ಳುವ ಏಶೇವ ವೃಟ್ಟಿ, 'ಭೂಮಿ' ಹಾಗೂ ಮೂರ, ಕೆರಸಿ, ಬಡ್ಡಿ, ಹಿಟಾರಿ ಮುಂತಾದ ಸಾಮಗ್ರಿಗಳಿವೆ.

ಮುಖಿವಾಡಗಳು :

ಬುಡಕಟ್ಟು ಜನರು ದೇವ, ದೇವತೆಗಳ ಹಾಗೂ ಸ್ವತ್ಸ್ಯ, ಕುಣತೆಗಳಲ್ಲಿ ಹಾಕಿಕೊಳ್ಳುವ ಮುಖಿವಾಡಗಳ ಬಣ್ಣದ ಲೋಕ ಬೆರಗುಗೊಳಿಸುವಂತಿದೆ.

ವಾಫ್ಯಾದ್ಯೋ, ಹಿಮಾಯಿ, ಭೂತ್ವಿಚೀಡಾ, ಹಿರ್ಯಾ, ಪಾಂಡುರಮಟ, ಬಹಿರಾಮ್, ದುಲಾರ್ದೇವ್, ಮುತ್ತ್ವಾ, ಮರಿಯಮ್ ಮುಂತಾದ ದೈವಗಳ ಮುಖಿವಾಡಗಳು ಈ ಸಂಗ್ರಹಾಲಯದಲ್ಲಿವೆ.

ಕಪ್ಪು, ಕಂದು, ನೀಲಿ, ಬಿಳಿ, ಹಕ್ಕದಿ ಬಣ್ಣಗಳ ವಿವಿಧ ರಂಗಿನ ಮುಖಿವಾಡಗಳು ಕೆಲವೂಮ್ಯ ಭಯ ಉಂಟುಮಾಡುವವನ್ನು ಭೀಕರವಾಗಿ ಕಾಣುತ್ತದೆ. ಮರಮುಟ್ಟಿಗಳು, ಸಗಳೇ, ಮಣ್ಣ, ಭತ್ತದ ಚೊಳ್ಳಿನಿಂದ ಮುಖಿವಾಡಗಳನ್ನು ತಯಾರಿಸಿದ್ದಾರೆ. ಭವಾನಿ, ಅರ್ಥನಾರೀಶ್ವರ, ಭಾವದ ಮುಖಿವಾಡ, ಗ್ರೀಕ್ ಮುಖಿಪಾಡದ ಮಾದರಿಯ ಕೊಡಾಲ್, ತಲೀಯ ಮೇಲಿ ನೆಲುಗರಿ ಸಿಕ್ಕಿಸಿಕೊಂಡಿರುವ ಕೊಲಾಪಿ ಬುಡಕಟ್ಟಿನ ಮುಖಿವಾಡ ಆಕರ್ಷಣೀಯವಾಗಿದೆ.

ಹತ್ತು ತಲೀಯ ರಾವಣ, ದೃತ್ಯೆ, ವಿಷ್ಣು, ಕಾದುಕೊಣಿನ ಕೊಂಬಿಗೆ, ಕವಡೆಸರಗಳಿಂದ ಶೃಂಗರಿಸಿದ 'ಗವ್ಯಾಭ್ಯೇ ತಿಂಗಾಚ ಮುಕ್ಕಟ' ಬೈಲ (ಹೋರಿಯ ಮುಖಿವಾಡ) ಮುಂತಾದ ಮುಖಿವಾಡಗಳಿವೆ.

ಅಭರಣಗಳು :

ಬುಡಕಟ್ಟಿಗಳ ಅಭರಣಗಳು ವಿಶ್ವವ್ಯಾಂಪಾಗಿರುತ್ತವೆ. ಹಿತ್ಯಾಳಿ, ಗಾಡು, ಕಲ್ಲು, ಮಣಿ, ಮರ, ಮೂಳೆ, ಕವಡೆ, ತಂಬಿ, ಹುಲ್ಲು, ಬೀಜ, ವೃಕ್ಷಗಳಿಂದ ಅಭರಣಗಳನ್ನು ತಯಾರಿಸುವ ಕಲೆ ಬುಡಕಟ್ಟಿಗಳಲ್ಲಿ ಮಾತ್ರ, ಕಾಣುತ್ತದೆ.

ನಾದಯುತ್ವವಾದ ಅಭರಣಗಳು ಬುಡಕಟ್ಟಿಗಳ ವಿಶೇಷತೆಯಲ್ಲಿಂದು. ಗೆಂಟ್ಲೀಸ್ ಹಾಗೂ ಇತರ ನಾದ ಬರುವಂತೆ ಅಭರಣಗಳನ್ನು ಮಾಡಿರುತ್ತಾರೆ. ಮೋಳು, ಕುತ್ತಿಗೆ, ಸೊಂಟ, ಕೈ ಹಿಂಭಾಗ, ಕಾಲು, ತಲೆ, ಹಣೆ, ಮುಂತಾದ ದೇಹದ ವಿವಿಧ ಭಾಗಗಳಿಗೆ ಉಪಯೋಗಿಸುವ ಅಭರಣಗಳ ಸಂಗ್ರಹ ಅತ್ಯಾರ್ಥಕವಾಗಿದೆ.

ಕ್ರಷ್ಣ ಉಪಕರಣಗಳು, ಬೇಟೆಯ ಸಾಮಗ್ರಿಗಳು, ಬಿಲ್ಲು, ಬಾಣ, ಬುಡಕಟ್ಟಿಗಳ ಮನೆಯ ಮಾದರಿಗಳ ವಸ್ತು ಸಂಗ್ರಹಾಲಯದಲ್ಲಿವೆ. ಅಲ್ಲದೆ ಬುಡಕಟ್ಟಿಗಳ ವಾದ್ಯ ಪರಿಕರಗಳ ಅನ್ನೆ ಲೋಕ ಎಂಫರನ್ನು ಮೋಹಕಗೊಳಿಸುತ್ತದೆ.

ವಾದ್ಯಗಳು :

ಹಾಡು ಹಾಗೂ ಸ್ವತ್ಯ ಬುಡಕಟ್ಟಿಗಳ ಅವಿಭಾಜ್ಯ ಅಂಗ. ಉಸಿರಾಟದಷ್ಟೇ ಸಹజವಾಗಿ ವಾದ್ಯಗಳನ್ನು ನುಡಿಸುತ್ತಾರೆ. ಹೆಚ್ಚೆ ಹಾಕ ಕುಣೆಯುತ್ತಾರೆ, ಹಾಡುತ್ತಾರೆ. ಬುಡಕಟ್ಟಿ ಜನರು ವಾದ್ಯಪರಿಕರಗಳನ್ನು ತಾವೇ ನಿರ್ಮಿಸುತ್ತಾರೆ.

ಲಯವಾದ್ಯಗಳು, ಉಸಿರಿನ ವಾದ್ಯಗಳು, ತಂತಿವಾದ್ಯಗಳು, ತಾಳಗಳು, ಚಿಟ್ಟಿಕಿಗಳು ಮುಂತಾದ ಅನೇಕ ವಾದ್ಯಗಳ ಜೊತೆಗೆ ಚರ್ಮವಾದ್ಯಗಳೂ ವಸ್ತು ಸಂಗ್ರಹಾಲಯ ದಲ್ಲಿವೆ.

‘ರಚನೆಗಿ ಬನಾ’ ಎಂಬ ವಾದ್ಯ ಪರ್ಫಾನ ಬುಡಕಟ್ಟಿಗಳಿಗೆ ಸಂಬಂಧಿಸಿದ್ದು, ‘ದರ್ಭಾ’ ಎಂಬ ವಾದ್ಯ ಕೊಲಾಮಿಗಳಿಗೆ ಸೇರಿದೆ.

ಧೋಲು, ಮಂಡರಿ, ದಕ, ತಿಲಾಬುಲಿ, ದಿಮ್ಮು, ತಜ್ಬಿ, ಚಂಗ್ಲಿ ಗಿಂಗ್ಲಿ(ಕನ್ನರಿವಾದ್ಯ) ತರ್ಪೆ, ತಪ್ಪೆ, ತಪ್ಪೆಗಪ್ಪ, ಜಾಮ್‌ಲೋ, ಮಂಜರಿ, ಹೆರೋಬಿಕಿಂಗರಿ, ತುಂತಣೆ, ಬಿಗುಲ್, ಕಿರ್ಣಿಕಿಸ್, ಗುಂಗು ಹಾಗೂ ಮರದ ಬೀಜಗಳಿಂದ ಮಾಡಿದ ಕಿಲೆತೊಂಡಾ ವಾದ್ಯಗಳು ಮೂಲಿಸಿಯಂನಲ್ಲಿವೆ.

ಚಿತ್ರಗಳು :

ಬುಡಕಟ್ಟಿ ವಸ್ತು ಸಂಗ್ರಹಾಲಯದಲ್ಲಿ ‘ವರ್ಲ್’ ಬುಡಕಟ್ಟಿಗಳ ಅಪೂರ್ವ ಚಿತ್ರ, ಸಂಗ್ರಹಾಲಯವೆ. ಸರಳವಾದ ಗೆರೆಗಳ ಮೂಲಕ ತಮ್ಮ ಭಾವನೆಯನ್ನು ವೃತ್ತಪಡಿಸುವ ಬುಡಕಟ್ಟಿಗಳ ಚಿತ್ರಾರದ ಲೋಕ ನಮ್ಮನ್ನು ಬೆರಗುಗೊಳಿಸುತ್ತದೆ. ಯಾವುದೇ ಕಲಾ

ನಿಯಮಗಳಿಗೆ ಕಟ್ಟು ಬೇಳದ ಸ್ವತಂತ್ರ ರೇಖೆಗಳು, ಸೌಂದರ್ಯ ನೀಡುವುದರ ಜೊತೆಗೆ ನಮ್ಮನ್ನು ವಿಶ್ವದ ನಗೂಡತೆಯ ಕಡೆಗೆ ಕರೆದುಕೊಂಡು ಹೋಗುತ್ತವೆ. ಮಹಾರಾಷ್ಟ್ರದ ಪ್ರೀಮದಲ್ಲಿ ವಾಸಿಸುವ ವರ್ಲ್‌ಗಳೂ ಇಂದಿಗೂ ಚಿತ್ರಕಲೆಯನ್ನು ಉಚಿಸಿಕೊಂಡು ಬಂದಿದ್ದಾರೆ.

ಸಾಮಾನ್ಯವಾಗಿ ಮನೆಯ ಗೋಡೆಗಳ ಮೇಲೆ ಮೂಡಿರುವ ವರ್ಲ್ ಚಿತ್ರಕಲೆ ಸಂಗೆ ಬಳಿದ ಗೋಡೆಗಳಿಗೆ ಅಂದವನ್ನು ನೀಡುತ್ತದೆ. ಮದುವೆ ಸಂದರ್ಭದಲ್ಲಿ ಬಿಡಿಸುವ 'ದೇವ ಚೋಕ' ವನ್ನು ಮದುವಯಾದ ಮಹಿಳೆಯೇ ಬಿಡಿಸುತ್ತಾಳೆ. ತಳುವಾದ ಕಡ್ಡಿಯನ್ನು ತೆಗೆದುಕೊಂಡು ಅಕ್ಷಿ ಹಿಟ್ಟಿನಿಂದ ತಯಾರಿಸಿದ ಬಿಳಿ ಬಣ್ಣಿದಿಂದ ಬಿಡಿಸುತ್ತಾಳೆ.

ದೀಪಾವಳಿ ಹಾಗೂ ನಾಗಪಂಚಮಿಗಳಲ್ಲಿ ಗೋಡೆಗಳ ಮೇಲೆ ಬಿಡಿಸುವ ಚಿತ್ರತಾರಗಳಿಗೆ 'ಪಚೇಸ್' ಎಂದು ಕರೆಯುತ್ತಾರೆ.

ಮದುವೆಯ ಬಂಧನವನ್ನು ಸೂಚಿಸುವ ದೇವಚೋಕದಲ್ಲಿ ದೇವ, ದೇವತೆಗಳ ಚಿತ್ರಗಳಿರುತ್ತವೆ.

ವರ್ಲ್‌ಗಳ ಚಿತ್ರಗಳಲ್ಲಿ ಸಾಮಾಜಿಕ, ಆಧ್ಯಾತ್ಮಿಕ ಪರಿಕಲ್ಪನೆ ಹಾಗೂ ಅತೀಂದ್ರಿಯ ಶಕ್ತಿಗಳ ಸಂಯೋಗವಿರುತ್ತದೆ. ಕಾಡುಮೃಗಗಳು, ಸೂರ್ಯ, ಚಂದ್ರ, ನಕ್ಷತ್ರ, ಭೂಮಿ, ಕಾಡು, ಗಿಡಮರ, ದೇವತೆಗಳು ಅವರ ಚಿತ್ರಗಳಲ್ಲಿ ಸ್ಥಾನ ಪಡೆದಿರುತ್ತಾರೆ.

ವಾಢ್ಯ, ಆರಾಧನೆ, ಬೇಟೆ, ಘಲತ್ವ ಸಂಕೇತಗಳ ಕೆಲವು ಚಿತ್ರಗಳು ವಸ್ತು ಸಂಗ್ರಹಾಲಯದಲ್ಲಿವೆ.

ವಸ್ತು ಸಂಗ್ರಹಾಲಯದ ದೊಡ್ಡ ಗ್ರಾಲರಿಯೋಂದನ್ನು 'ವರ್ಲ್' ಚಿತ್ರಕಲೆಗಳ ಪ್ರದರ್ಶನಕ್ಕೆ ಮೀಸಲಿದ್ದಾಗಿದೆ. ಕನಾರ್ಟಿಕದ ದೀವರು ಹಾಗೂ ಇತರ ಬುಡಕಟ್ಟುಗಳ ಚಿತ್ರಗಳ ಜೊತೆಗೆ ತೊಲನಿಕವಾಗಿ ಅಧ್ಯಯನ ಮಾಡುವ ಅವಕಾಶ ತೆರೆದಿದೆ. ಶ್ರೀ ಉತ್ತಮರಾವ್ ಸೋನವಾನೆಯವರು ಸಿದ್ಧಪಡಿಸಿದ ಬುಡಕಟ್ಟು ಸಂಸ್ಕೃತಿಯ ವಸ್ತುಗಳ ವರ್ಗೀಕರಣ ವಿಧಾನವನ್ನು ಕನಾರ್ಟಿಕದ ಬುಡಕಟ್ಟು ಸಂಸ್ಕೃತಿಯ ಸಂದರ್ಭದಲ್ಲಿ ಹೇಗೆ ವರ್ಗೀಕರಿಸಬೇಕೆಂಬ ಹಿನ್ನಲೆಯೋಂದಿಗೆ ಇಲ್ಲಿ ಕೂಡಲಾಗಿದೆ. ಕೆಲವು ಉದಾಹರಣೆಗಳು ಮಹಾರಾಷ್ಟ್ರದ ಬುಡಕಟ್ಟಿಗೆ ಸಂಬಂಧಿಸಿದಂತೆ ಇವೆ.

**Classification of Articles for
Tribal Cultural Museum**

ବୁଦ୍ଧକଟ୍ଟୁ ସଂସ୍କୃତି ପର୍ମେ ସଂଗ୍ରହାଳୟର ପର୍ମେ ଗଭୀରତୀ

Sr. No.	Section	Sub-Section	Information to be illustrated
1.	Introduction	A) The Institute (ସଂସ୍କୃତ ଦ୍ୱୟୋଦ୍ଦୟତା) :	<ul style="list-style-type: none"> 1) The aims and objects of the Institute. 2) The Project completed under applied Research. 3) The data Bank and work under collection of statistical and technical data and information. 4) Cultural preservation and, activities of special Nature.
		B) Identification (ଗୁରୁତିକୁଳ)	<ul style="list-style-type: none"> 1. The groups in Karnataka. 2. Alternative names and meanings. 3. Location. 4. Important sub groups. 5. Cultural and linguistic position.

C) Work published(ಪ್ರಕಟಿಸಾದ ಸಾಹಿತ್ಯ) :

1. List of important primary sources.
2. a. Name of authors.
b. Alternative names and meanings.
c. Title of article book.
d. Vol. No. Journal etc.
3. Unreferred references.

D) Map(ನಕಾಶೆ) 1. Map of tribal habitation in Maharashtra.

2. Latitude and longitudes to be indicated.
3. Approximate ethnic boundaries.
4. Location of neighboring tribes.
5. Important natural Features, including roads and other means of communication.

E) Geographical

environment (ಭೌತಿಕ ಪರಿಸರ) :

1. Location in reference to 5 above.
2. Climate\ Type of climate, Temperature, Rainfall.
3. Topography : geology, hills, mountains, plains, plateaus, passes.
water resources: lakes, rivers etc.

- Character of sea-coast
Dahunu water suply.
- 4. Soil-physical characterteristic erosion soil fertility area susceptible of cultivation.
- 5. Fuana and Flora
 - 1. animals and birds
 - 2. disease bearing micro-organism- Bhamaragad
 - 3. domesticated animals
 - 4. Jungle, forest
 - 5. Important species.

F) PhYsical

Characteristics (ಭೌತಿಕ ಲಕ್ಷಣಗಳು)

- 1. Important Somatologu
 - Colour of skin, hair eyes.
 - Form
 - Length
 - blood groupings
 - Anatomy

G) Racial (ಕುಲಸಂಬಂಧಗಳು) :

- | | |
|------------|---|
| Affinities | <ul style="list-style-type: none"> - indicated affination with established races - race mixture - racial theries |
|------------|---|

H) Dempgraphy (ಜನಸಂಖ್ಯೆ) :

- 1. Population – tribewise, districtwise.
 - density
 - population trends and policies

2. Composition of population
- distribution of population
- by age, sex, locality, Nomadic and Sedentary

3. Cultural preservation and activities of special nature.
This section would consist of the following -

A. Plastic or Acrylic sheets of 4' x 2' Box type semi transparent Panelling would be prepared to exhibit.

1. Photography or transparencies of

- a) Dance competition
- b) painting competition
- c) painting workshop
- d) Handicraft exhibition
- e) Propganda camp Filmshow
- f) Teacher training
- g) Post recruit training
- h) Leadership
- i) Film making
- j) Folk songs collection
- k) Parapatic exhibition
(schemes)

- l) Dance competition

- 2) In special fituring

- a) arranged visit
- b) guide lectures
- c) film shows

d) slide shows

e) award of scholarships

would also be exhibited.

D) Map

(ನಕಾಶೆ)

1) Map of Karnataka indicating tribal habitation additional details for the

A) 10"x15" colour blow ups of the following tribe as these are predominant communities.(E.g.Maharashtra Tribes)

- 1) Warli 2)Thakar
 - 3) Malhar Koli, 4)Dhor Koli
 - 5) Kokna,6)mahadeo Koli
 - 7) Bhil, 8) Pawra
 - 9) Kolam, 10) Korku
 - 10) Gond, 12) madia
 - 13) Pardhan, 14) Katkari
- Exhibition method as suggested in A-4-A Transparent plastic panells of 4'x2'

B) Colour blow ups of the following tribes 'under the title' less populated tribes would be depicted on revolving stand.

- 1) Thotti,2) Dhodiya,
- 3) Dhank, 4) Andh,
- 5) Gamit, 6) Naikda,
- 7) Mavchi, 8) Tadavi,
- 9) Padvi 10) Halba,

- 11) Baiga, 12) Koya,
 13) Bada media etc.
- C) Documentary films of the institute would be shown on V.C.R.
- D) Opel vision would be introduced near the Map. Programme on tribes in general would be prepared with commentary.
- E) Geographical environment (ಭೌಗೋಳಿಕ ಪರಿಸರ) (Additional information for No 5, Fauna and Flora. sub.No. 4 Jungle 1 Forest)
- 4) Jungle, Forest
 - a) Maps of various forest types along with divisions and special forests to be collected from Forest Dept. and exhibited.
 - b) Botonical classification alongwith herbariums be exhibited
 - c) Locations of Devrais along with involvement of tribals in protecting such Devrais to be explained
 - d) Map of important medicinal plants Local centers of Medicine practices run by tribals.
 - e) Few photographs of thick

forest to be included.

f) Relation between the tribals and forest can be depicted through following

- 1) Shrines of deities under the trees in open jungle: Bhivsen/7gods, Chetuk devi etc.
- 2) 'Chavahta' i.e. open space worshipped as Gods.
- 3) Indicative marks of village boundries.. Toran/Shiv.
- 4) Pictures of special Forest Vanvaibhav of Allapalli to be exhibited. This will help to show care of forest taken by the tribals.
- 5) Tree worship
 - 1) as gods
 - 2) worshipping before cutting
 - 3) worshipping of medicinal plants
 - 4) others
- 6) Interependancy of tribal and forest (much trace should be given on this topic)
 - 1) Collection of Minor Forest produce
 - 2) Wild fire and tribal
 - 3) Marking (Rab) operation
 - 4) Shifting cultivation

- 5) Fire wood collection
- 6) Wild animals
- 7) Hunting and animal care
- 8) Fishing
- 9) Forest labour

1:A:1:	A chart of Govt. Resolution in acrylic Box illumination from behind 6' x 4'	4,000/-
1:A:2:	Wall type showcase of 10' x 4' (important findings and suggestion would be depicted through electronic device)	8,500/-
1:A:3:	Nature and quantum of information stored in data bank mode of approach etc.	1,500/-
1:A:4:	<ul style="list-style-type: none"> - Negative Album - Folk Music - Documentaries - U.matic and video Tapes - Photographs of dance competitions - Warli painting competition and workshop - Handicraft workshop - Exhibition - Awareness Camps - Training Camps - Pre-recruit camps (Slide programme with commentary) 	15,000/-
1:B:1:	Map of Karnataka with electronic control for each section.	40,000/-
1:C:	Chart.....	500/-
1:D:	Map of Karnataka	800/-
1:E:	Maps and charts to be obtained from various agencies and exhibition	5000/-

1:F:	To be introduced through open vision-II slide programme to be supported by colour blow ups.	21000/-
	12' x 15' Mat finish	30000/-
1:G:	Charts	
1:H:	Charts	

- 1) History and A) Cultural cultural contact Affiliation
 ಇತಿಹಾಸಮತ್ವ ಸಂಸ್ಕृತಿ :
 (ಸಂಸ್ಕृತಿ ಸಂಬಂಧ)
- B) Archaeology
 (ಪ್ರಾಚೀನಶಾಸ್ತ್ರ) :
- 1. Relations to surrounding cultures.
 - 2. Membership in tribal groups settlement of disputes. instances 1)sidbi Katkari
 - 2) Acceptance in caste ceremony in respect jailed Halba
 - 3. Trait distribution ~
 - 4. Linguistic affiliations
 - 1. Prehistoric culture sequences and chronology (e.g. as determined by geological and paleontological evidence, by stratigraphy by typology by tree-ring dating.)
 - 2. Archeological supplementation of historical record. Evidence from epigraphy technology

		3. Tools, weapons and utensils inferences from archeology
	C) Traditional history (ಪೂರ್ವ ಇತಿಹಾಸ)	<ol style="list-style-type: none"> 1. Oral historical traditions 2. Mythology 3. If possible dynastic list and genealogies 4. Traditions of kin and local groups 5. Migrations 6. Inferences from tradition
	D) Historical reconstruction (ಇತಿಹಾಸ ಪ್ರನರ್ಗಳನ್ನೆ)	<ol style="list-style-type: none"> 1. Infererences as to origins migrations, contacts and culture history from evidence of anthropometry and language. 2. Historical reconstructions based on combinations of several kinds pf evidences
	E) Recorded History (ದಾಖಲೀತ ಇತಿಹಾಸ)	<ol style="list-style-type: none"> 1. Evidences and inferences as to historical events and cultural from written sources. 2. Written records, for socialist with a long historical records with references tribal dynasties.
2) Total Culture	1. Cultural summary	<ol style="list-style-type: none"> 1. Synopsis of the whole (as a background against with to project specific instances.)

- | | |
|---------------------------|--|
| | 2. References to summaries in other works |
| | 3. Glossary of local terms frequently used. |
| 2. Ethos | 1. General orientation of the culture.
2. Predominating interests (war, wealth, religious ceremonial)
3. Characterization of culture.
4. Total cultural configuration. |
| 3. Integration | 1. Internal cultural consistency or its lack.
2. Allegations of integration or disintegration.
3. Adjustment of parts of the culture to each other. |
| 4. Complex instances | 1. Specific cases, events, illustrations of interpenetration of integration of parts of the culture and which would require assignment to a large number of the categories below.
2. Adjustments
3. Folk Tales
4. Mythology |
| 5. Cultural Participation | 1. Instances in which entire society shares the culture.
2. Prevalence of specialities or areas of culture known only to a limited few minimization. |

3. Proliferation of sub-cultures.
4. Social/cultural stratification.
6. Individual society and culture
 1. Character sketches and socialisation of individual.
 2. Investment of cultural forms with affect and symbolic meaning.
 3. Cultural selectivity with regard to personality types and traits.
7. Cultural change
 1. Reasons thereof
 2. Extent
 3. Inventions and discoveries, fashions and vogues cultural borrowing.
 4. Social trend and a culturative changes.

TRIBAL CULTURAL MUSEUM (ಬುಡಕಟ್ಟು ಸಂಸ್ಕृತಿ ವಸ್ತು ಸಂಗ್ರಹಾಲಯ)

- | | | |
|---------------------------------|--------|--|
| 3) Food & | 1)Food | A) Food |
| Beverages
(ಆಹಾರ ಮತ್ತು ಪಾನಿಯ) | | <ol style="list-style-type: none"> 1. Collecting : Karvande -Fruit of Corinda tree, Amala-Jamun, Kandamule, karand, Kadukand, Alu-Kand, etc. 2. Hunting : Animals & Birds 3. Fishing 4. Dairying and slaughtering 5. Hunting (Killing) <ol style="list-style-type: none"> 1. Domesticated animals for food 2. Rituals. 3) Festivals, 4) Parties/Feasts |

6. Food grains : 1) Rice, varai, Tur.

Ragi, Mung, Kosri, Kutki, Kondo,

Ambadi, Groundnuts, Vall, Jawari,

Ralith, Nuts, Wheat, clearing of

Rice in a place called Ukha/Musal,

Korkuchi, Ghiri etc.

7. Purchasing : Jaggery, Oil & all
above objects.

8. Other commodities.

B) Food : 1) Regular Food informal
Rice, Roti, Dal.

2) Change (formal) -Festivals

Weddings

-Religious rituals

C) Preservation & Storage of Food

1. A small corn-bin

2. Loft

3. Jute

4. Korku granary

5. Kolam granary

6. Cow dung layer-Media

D) Methods of food preparation

1. Clay chula

2. Fire place (Chulwan)

3. In travel

4. Use of Bamboo

E) Eating

1. Serving

2. In formal eating (scatter,
gathering near chula, without
drinking water)

3. Table Manners/ Portocol

4. Food Tabors

F) Disposal

1. Disposal of waste, cleaning procedure

2. Cleaning of utensils

3. Tobacco chewing and disposal at Chula.

(1) Beverages

A) Water

1. Availability, Transport and Storage.

- wells at hill fort

- Ponds

- Khachar

2. Water and Thirst

Drinking of water like an animal bending in the water flow.

3. Beliefs and practices about Drinking water.

4. Water sources : Wells

Pond

Nala

Springs

-drinking cleaning and all other purposes at same place.

-while drinking water dirt on water is shifted by hands.

A) Collecting of 'Moha' flowers drying, soaking

- B) Jaggary and its process
 - C) Container of 'Palas' leaves for drinking
 - 5) Alcoholic beverages, selling and further process and impact.
 - 6) Social and religious importance.
 - 1) Need of alcoholic beverages at the important functions
 - 2) Feeding few drops of liquor in the mouth of infant.
 - 3) Community consumption of liquor after sleep with children.
 - 4) Serving of liquor to the school children as a break-fast.
 - 5) Importance of liquor in religious function worship of God 'Naran'
 - 6) Liquor prohibition impossibility and effects.
2. Stimulants 1.Kinds used (ಪ್ರೇರಕೆಗಳು/ಚಟುಗಳು)
- A) Tabaco
 - 1) Chewing/eating
 - 2) Smoking
 - A)Chutta B)Chilim C)Gudgudi
 - B) Marijuana(rarely)Chilim
 - C) Bhang
 - D) Affim

2. Availability
 - 1) Self sufficient production
 - 2) Market
 - 3) Local person
 - 4) As a Hospitality
 - 5) Associated beliefs and practices - Water Goddess - Festivals & stories Myths
 - 6) Water
 - 1) Water utensils
 - 1) Ghagar
 - 2) Handa
 - 3) Bhopla (dried Pumpkin)
 - 4) Daba (Tin)
 - 2) Storage : Tiwai, Tithe etc.
 - 3) Drinking and storage utensils.
 1. Variety of 'Bhopala'
 2. Use of german and brass glasses and other containers.
 3. Plastic utensils.
 - 7) Other uses of water
 1. Production of liquor
 2. For Animals
 3. Personal use -bath and washing of clothes
 4. For agriculture

- B) Alcoholic beverages

 - 1) variety of alcohol 1) liquor
 - 2) Tadi
 - 2) Milk
 - 3) Tea and other stimulants
 - 4) Methods of preparation of thinks.

A) Manufacturing of Alcohol

 - Use of Three stone 'Chula'
 - On that a big round shape utensils
 - wooden cover
 - Bamboo for stirring
 - Pipe
 - Clay layer

B) Tadi/madi

 - 1) Sweet
 - 2) Sour
 - 3) Boiled
 - 4) Buried

C) Gorga : Use of Bamboo -Climbing

4) Explorative

A) Annual activities cycle

 - 1) Seasonal distribution and succession of exploitative activities.
 - 2) Annual ceremonial calendar
 - 3) Seasonal Migration.

B) Collecting

 - 1) materials gathered e.g.root fruits,fibers,small animals.
 - 2) Territory covered.
 - 3) Methods and Techniques.

C) Extractive activities

 - 1) Water supply
 - A) Natural Sources of water

- B) Artificial sources-wells
bunds etc.
- C) Water carrying
- D) Containers.
- E) irrigation
- F) Other uses of Water.
- G) Ceremonies regarding Water.
- H) Belief and customs about water.
- 2) Fuel gathering
 - A) Nature of fuel used
 - B) Sources
 - C) Methods and Techniques
- D) Hunting
 - A) Tapping
 - 1) Animals sought
 - 2) Types of Traps and snares.
 - 3) Poisoning
 - 4) Methods of using
 - 5) utilisation of product.
 - B) Fowling
 - 1) Birds sought
 - 2) Methods and Techniques
 - nels birdlime decoy etc.
 - 3) Weapons
 - 4) Uses
 - 5) Utilisation of Product
 - C) Land Hunting
 - 1) animals sought
 - 2) territory covered and weap
-ons

3) use of domestic animals in hunting

4) individual methods (stalking)

5) collective Methods (drives)

6) game laws

7) utilisation

D) Fishing

1) kinds of fishes

2) Fishing sites

3) Weapons

4) Lines and nets

5) Use of pisons

6) Other fishing Methods -
Manuals, Traps,weirs.

7) Utilisation

E) Pashu-Sanvardhan

1) Captive and domestic animals and fowls.

2) Care and treatment

3) Training if any

4) Utilisation of

A) Flush, Blood and Milk

B) Manure

C) Hides, Hair

D) Bones and Horn

5) Tipical cattle sheds

6) Sacrificial animals

7) Beliefs and customs about
animals.

F) Agriculture

- 1) Plants cultivated and their relative importance
 - 2) Horticulture
 - 3) Clearing of land and shifting Cultivation.
 - 4) Aquisition of seeds
 - 1) Graingold
 - 2) Deokhale
 - 3) Khavili
 - 5) Preparation of land hociing plowing etc.
 - 6) Irrigation
 - 7) Protection of Crops
 - 8) Bujgavani
 - 9) Harvesting
 - 10) Agricultural implements and tools
 - 11) Utilisation-include Palamod also
 - 12) Harvest Ceremonies
-
- 5) Technology A) Wood**
- | | | | |
|-------------|---|---|---|
| (ಕಾಂತಿಕರೆ) | 1) Materials (Wood, Bamboo,Bark)
working | 1) Materials (Wood, Bamboo,Bark)
working | 1) Materials (Wood, Bamboo,Bark)
working |
| | 2) Methods of seasoning shaping
i.e. cutting, sawing planning
burning, Wrapping | 2) Methods of seasoning shaping
i.e. cutting, sawing planning
burning, Wrapping | 2) Methods of seasoning shaping
i.e. cutting, sawing planning
burning, Wrapping |
| | 3) Artifacts used | 3) Artifacts used | 3) Artifacts used |
| | 4) Joining | 4) Joining | 4) Joining |
| | 5) Decoration | 5) Decoration | 5) Decoration |
| | 6) Wood sculpture | 6) Wood sculpture | 6) Wood sculpture |
| | 7) Areas prominent | 7) Areas prominent | 7) Areas prominent |

- B) Basketry 1) Materials, artifacts used & Mats 2) Techniques a) Chekar work
 - b) Coiling
 - c) twilling
 - d) twining
 - e) wicker work
 - f) wrapped
- 3) Baskets and their uses.
- 4) Mats and their uses
- 5) Decorations
- C) Cordage & Weaving 1) Types of cordage
 - 2) Bhil weaving
 - 3) Nels
 - 4) leaoes decoration
 - 5) taboos
- D) work in skin 1) materials, preparation
 - 2) Musical instruments
 - 3) Other uses.
- E) Work in Bone, Horn and shell 1) Materials
 - 2) Artifacts used
 - 3) Hair cutting by shell
 - 4) other uses
- F) Stone Carvings 1) Materials
 - 2) Methods of shaping-Chipping, Pecking, grinding.
 - 3) Arlifacts
 - 4) Weapons/implements
 - 5) Stone burials and urskal
 - 6) Virgals and chede

- | | |
|---------------|---|
| G) Metallurgy | 1) Materials
2) smelling etc.
3) Methods of casting
a) dye punching
b) lost wax
c) iron smithy |
| H) Chemicals | 4) Products and uses
1) Manufacture of poisons,
dyes, pigments, glues
2) Rosha Oil.
3) Tolambi
4) Kadu Oil
5) Other |
| i) Fire | 1) Fire making implements
and techniques
2) Home fire
3) Borrowing
4) Fire used as lightly
5) Fire wood
6) Chakmak |
| 6) Capital | A) Weapons
(ಅರ್ಥಾರ್ಥಗಳು)
1) Striking & trusting club,
swood, dagger, spear
2) Missile weapons
1) Sling Bola, Bow/arrod
3) defensive weapons
4) Poison
5) Materials and construction
6) Methods of gripping
striking hurling
7) Uses |

8) Games

B) Tools and implements (ಉಪಕರಣಗಳು)

- 1) Cutting tools: Knife, are, adze chisel wedge, scis sors, saw, sickle.
- 2) Boring tools-needle,angur, bil
- 3) abarding tools-grindisme
- 4) Striking tools- Hammer
- 5) digging tools- spade,hoe,shoveleh
- 6) Broom,brush,comb etc. cleaning tools.
- 7) Materials and construction
- 8) uses such as carpentry smithy etc.

C) House Utencils

(ಗೃಹೋಪಯೋಗಿ ಸಾಮಗ್ರಿಗಳು)

- 1) Furniture: rugs,mats and bedings
- 2) Heating and lighting appliances
- 3) Utencils of gorge pumpkin
- 4) Wooden
- 5) Earthen
- 6) Baskets
- 7) Eating and Cooking
- 8) Smoking Pipes
- 9) Dwelling upkeeping

7) Houses (ಮನೆಗಳು)

1) Residential and non-residential

- 1) Pattern of Houses tribewise/areawise.
- 2) Temporary Harvest Houses.
- 3) Mandirs and God places

- 7) Tribal A) Residential and non-residential houses/huts.
 (ವಾಸದ ಹಾಗೂ ವಾಸಮಾಡದ ಮನೆಗಳು)
1. Tribewise and areawise pattern of houses/huts.
- a) This section would be housed in class 1 rooms of 30' x 16'.
- b) huts/houses would be depicted through scale models/toy models/sketches and table tops. For models traditional tribal house building materials would be used.
- c) 2' x 2' side table models on standing panels would be arranged. For following tribe alongwith detail information in charts,
1. Warli
 2. Katkari
 3. Bhil
 4. Kolam
 5. Korku
 6. Gond/Madia Gond
 7. Halba
 8. Thotti
- d) On panels paintings of peculiar cultural identification characteristics would be painted such as

Warli..Waghya/Chouk
 Kathakari.. Nomadic life
 or Kattachu or coal Klins
 Bhil..Bhangorya
 Korku.. Mdghnath/drapery
 Kolam.. Pod/Gavbhandhani
 Madia..Defence Fencing
 Thotti.. Kingari recital
 Halba..Fort/Jahagiri

e) In the corner of the hall
 dioramic display of peculiar
 Bada Madia hut alongwith
 double fencing, Bamboo
 matting walls of decora-
 tive weaving Madia huts
 Scattered around a fire in
 middle of the hut, open
 ground fire of three wood
 branches, Piggery seculr
 huts ctc. With assistance
 of painting would prepared.

f) Mini dioramic displays
 depicting basketry in front
 of house and threshing of
 rice would be constructed.

2. Temporary houses such as
 havrest, houses work site
 houses.
3. Ghotuls and chavdis
4. Temples and Gods houses

5. Patterns of house building alongwith materials detail information to be given.
 6. Ladies special house with purpose.
 7. Positions fixed for each member of the family as per tradition.
 8. Agricultural implements, nets and traps.
 9. Court yard and back yard its utilisation and patterns tribewise.
 10. Cleaning and repairs.
- 4) Methods of construction and materials used
 - 5) Special House for ladies
Menstrual hut
 - 6) Cock houses, grainaries
Pigaries
 - 7) Chotul and community
Houses.
 - 8) Karvi walls ventilation tech
niques.
 - 9) Decorative Walls
- 2) House hold
(ಗೃಹೋಪಯೋಗಿ)
 - 1) Beding and rugs.
 - 2) Seals
 - 3) Tithe and Tiwari's
 - 4) Utencils, Kangya, Fodder etc.
 - 5) Door and division
 - 6) Beding sites

8) Settlements Village
(ಉರು)

- 7) Implements
- 8) Cleaning
- 1) Types of settlement.
 1. Cluster warli
 2. Both sides at open space in middle-Madia.
 3. Scattered Bhil
 4. Kolampod and Katkari Pada
 5. Shifting cultivation
 6. Laws

9) Food and A) Food
drinks
(ಆಹಾರ ಮತ್ತು ಪಾನಿಯ)

- 1) Ideas about food
- 2) acquisition of food
 - a. Collecting
 - b. Hunting
 - c. Fishing
 - d. Dairying and Slaughtering
 - e. Agriculture
 - f. trade
 - g. Other
- 3) Types
 1. Regular
 2. Change
- 4) Food preparation graining, cutting, mixing
- 5) Infant diet
- 6) Cooking Methods and technique roasting, baking, boiling
- 7) Recipes
- 8) implements and utensils
- 9) Mealtimes and eating and table manners.

10) Disposal of waste and excess food.

11) Cleaning utensils

B) Drinks

1) Water and thirst

- a. use of water for drinking
- b. thirst i.e. manifestations, controls
- c. ideas about water
- d. Water supply
- e. drinking utensils
- f. water sources
- g. water deities
- h. other uses of water

C) Beverages 1) Alcoholic beverages

2) drinking of milk

3) others i.e.tea.

4) Preparations

- a) distilling
- b) Tadi-Godi
Ahobat
boiled
burried
- c) Madi
- d) Gorga
- e) Mahua
- f) Gul-joggar

5) Production, sale and further cycle.

6) Social-cultural religions importance

7) Prohibition

D) Narcotics 1) Kinds Tobacco used, betel Bhong, ganjua

2) Manufacture and preparation

3) methods of consumption

4) Quantity, occasions

5) Behaviour under effect

10) Dress and A) Dress
Ornaments

(ಕರ್ನಾಟಕ ಮತ್ತು ಅಭಿರಂಗಣ)

1) Ideas of clothing

2) Prevalent types (tribe and area)

3) Nude and covered parts of the body.

4) Clothing materials

5) Status and seasonal differences

6) Headgear and footwears, arms

7) Ceremonial attire

8) dancing costume

9) Techniques

10) Services of clothing

B) Ornaments

1) Types

a) Necklaces

b) Bracelets

c) Rings

d) Anklets

2) Mode of attachments to body

11) Dress 1) Dress and ornaments

1) Ideas of clothing

2) Prevalent types Tribal davery will be presented with the help of toys of

1. Katkari
2. Warli
3. Kokna
4. Dhorkoli
5. Malhar Koli
6. Thakar
7. Bhil
8. Naikda
9. Mavchi
10. Tadvi
11. Korku
12. Nihal
13. andh
14. Raj Gond
15. gond
16. Madia
17. Kolam
18. Thotti
19. Pardhan
20. Halba
21. Dubla
22. Dhodiya
23. Pawra

Plan of exhibit; Toys, painting and/or sketches would be used in a Panel Map of 8' x 10'.

Slides and audiotape on tribal dressing and drapery would

be set near the Map. Special arrangement to illuminate particular tribe region etc. would be made. Special exhibition of dresses of Bhagats at worship would be prepared. Slide show would be prepared.

3. Sketches of Nude and covered parts of body would be prepared.
4. Clothing materials
5. Status and seasonal differences would be shown as below.
 1. Warli - Farmer at ploughing day to day Bandi Kurtha Dothi
 2. Pawras in hills with Langoti only. Pawras converts
 3. Borchek village may be considered
 4. Halba-Jahagirdar Gond-Kings
Kokna, Kindom
Kathi State
Jawhar State
Katkari, Thotti, Thakar for seasonal migration

5. Impact of neighbouring Tribes on dressing would also be shown.
6. Headgear and Foot-wears, onms includes-Poop wears
 1. Madia chappals of perir mili
 2. Pavadis
 3. Use of leaves to avoid burning heat Headgears
 1. Korku Pagdi
 2. Madia black cap
 3. Bison Horn Headgear
 4. Pawra feta
7. Arms
 1. Golli
 2. Fadsa
 3. Koyata
 4. Sling
 5. Galoli
 6. Chandrya
 7. Dharya
 8. Match Box
8. Ceremonial Attire
 1. Bada Madia
 2. Korku
 3. Pawra
 4. Warli etc.

Special attention will be pay to depict marriage costumes of various tribes.
9. Dancing costumes of-

1. Tarpa
2. Ghouri
3. Gher
4. Dindar
5. Bhovada
6. Dindan
7. Rela
8. Shikar
9. Bhivsan
10. Holi of Pawras
11. Dhol dance of Madias.

10. Techniques-

1. Bhil weaving
2. Tailoring
3. Body decorating
11. Use of clay, Rithe, Hingan
has cleaning agents.
Introduction of soap and
detergents.
Ironing

2. Ornaments 1. Types

- (અભરણાંક)
- A) Metal
 1. Necklaces
 2. Bracelets
 3. Rings
 4. Toe Rings
 5. Anklets
 6. Attached Rings
 - B) Bead strings and Neck laces
 - C) Stone Strings

2. Punching method-Relief work
Designs to be depicted along-
with a Note.
 3. Ornament designs to be shown
by sketches.
 4. A model of lost wax. For orna-
ments, in middle of the show
case, a cassette of the tribal
ornaments will be shown.
 5. Mode of attachment. 6. Hair
ornaments
 7. Ear, Nose and Lip ornaments
 8. Specific articles of Adornments.
 9. Occasions
 10. Decorative Art.
- 3. Toilet**
- | | |
|-------------------|--|
| (ಸ್ವಾನ ಕಾಗೂ ದೇಹ | 1. Hair dressing -cutting, pulling etc. |
| ಸೌಂದರ್ಯದ ಸಾಧನಗಳು) | 2. Shaving - special exhibits on
shaving by shed to be depicted. |
| | 3. Razors |
| | 4. Hair style - cutting, parling ar-
rangement. |
| | 5. Comb, brushes,pins and flowers |
| | 6. Hair ornaments. |
| | 7. Body decorations including
tatooing |
| | 8. Bathing |
| | 9. Ladies by gine including
menstrual and deliver |
| | 10. Enhancement for sexual appeal-
weekly mark may be considered -
Bhongarya - |

Colour and B & W blow up
would be exhibited.

- One life style plaster cast
model, in midd with all
ornaments would kept in
midd of 30' wall

3) Hair ornaments

4) Ear, Nose and Lips orna
-ments

5) Special articles of adornment

6) Occasions

7) Decorative art

C) Toilet 1) Shaving and depilation

2) Razors

3) Hair styles Cutting Parling
arranging

4) Comb, brushes, Pins

5) Hair Ornaments

6) Body paintings

7) Bathing

8) Menstrual bygiene

9) Enhancement of sexual
appeal.

12) Routine
of living

(ದಿನಚರಿತೆಯ ವಸ್ತುಗಳು)

1) Activities of typical days time
of arising and retiring

2) working time

3) Eating times

4) Recrreation

5) Sleeping and conception of
falgue it

- 6) Beds and bedding
 7) Manners and etiquettes
 8) Standard of living.
- 13) Specialization of labour by sex
 (ಲಂಗಾಧಾರಿತ ಘಟ್ಟ)
- A) Division of labour by sex
 1) Activities customarily performed exclusively or predominantly by males or by females.
 2) Activities forbidden or despised by one sex
 3) Activities of both sexes participation-alternately/ jointly
 4) Routine tasks
 5) Status of women in relation to men.
- B) Specialization by age
 (ವಯಸ್ಸು)
 1) Gradation of tasks according to age
 2) Activities of
 a) Children
 b) Adults
 c) Old age
- C) Specialized Occupations
 (ರಿಶೇಷ ಘಟ್ಟಗಳು)
 1) Extent of occupational specialization
 2) Partially and fully specialised occupations.
 a) Carpenters
 b) Mason
 c) Weavers
 d) Tailors
 e) Farmers
 f) miners
 g) Potters
 h) Traders
 i) Others

- | | |
|--|--|
| <p>D) Midwives
(ಪ್ರಸೂತಿ)</p> <p>14) Marketing
(ವ್ಯಾಪಾರ/ಹರೀದಿ)</p> <p>Medium of</p> | <p>Barders, musicians etc.
Service Ebterprises.</p> <p>a) Markets and fairs
b) Shops, Middlemen
c) Government regulation</p> <p>a) Articles circulating in ex
change at their internst
values as standard money
salt, cattle, grain etc. or
coins.</p> <p>b) Weights and measures</p> |
| <p>15) Transport (ಸಾರಿಗೆ/ಸಂಪರ್ಕF)
tation</p> | <p>1) Extent of Transportation</p> <ul style="list-style-type: none"> a) Types and quantity of
articles transported b) Distncests and areas
covered. c) Message carrying <p>2) Routes</p> <ul style="list-style-type: none"> 1) Types e.g. trains paths,
road, rivers 2) Location 3) Iron and rest-houses <p>3) Migration</p> <ul style="list-style-type: none"> - Seasonal migration - Nomadic and perodic
shifting of settlements - Emigration and immigr
ation |
| <p>16) Tribal Art 1. Decorative
(ಬುಡಕಟ್ಟುಕಲೆ) Art
(ಕೃಂಗಳರಕಲೆ)</p> | <p>1) Metal objects</p> <ul style="list-style-type: none"> a) Selected white Metal
ornaments |

- b) Selected Metal idols and ornaments.
 - c) Bigua, Chandryal etc.
 - 2) Wood carvings
 - a) Decorative doors from M.koli, Kokna and Korku.
 - b) selected wooden gods such as - wadhyा, Chetuk, Devala, Raja Panta, Ganda Thakur, Mogra etc.
 - c) Poles of Korku and Madias
 - d) Decorative hangings
 - e) Bhil and Madia combs
 - f) Tobacco boxes
 - 3) Natural and geometrical designs to be elaborated by drawing sketches etc.
 - 4) Pottery special utensils in Bhil and Madia area to be presented.
2. Representative Art
(ಪ್ರತಿನಿಧಿಕ ಶಲ್ಗಳು)
- a) Warli paintings
 - 1. Religious style.
 - 2. Decorative style
 - 3. Language of communication
 - 4. Outer wall paintings
 - 5. Commercial
 - 6. Eminent-Warli painters
 - 7. Material and patterns

b) Modeling and casting

1. Stone Gods
2. Ghatuwa Gods
3. Castin Method in Western Ghat area.

c) Materials and implements

Selected object would be collected/scale Models would be prepared.

d) painters and sculptures

1. Warli paintings
2. Korku outer wall
3. Pardhi stone sculptures idols and urskals.
4. Virgals from Nasik
5. Metal sculpture
6. Wooden - Boundries - Poles, Marriage/memorial e.g. Shinolipatti, Ayya's, Mariyam mata etc. - Gods - Masks

5) Subjects

In this section it is proposed to exhibit tribal art object as per the subject e.g.

- a) Animals -1.Warli paintings
2. Wooden gods
3. Tak
4. Ghatuwa
5. Stone

ಆಧುನಿಕ ಜನಪದ ಕಲೆಗಳನ್ನು ವರ್ಣಿಸಿಕೊಂಡು

ಅಂತರಾಷ್ಟ್ರೀಯ ಪ್ರಾಧಿಕಾರಿಗಳಾಗಿ ಮಾರ್ಗದರ್ಶನ ಮಾಡಿ

ಬಹುತ್ವಾಗಾಗಿ ಅಭಿವೃದ್ಧಿ ಕೊಂಡಿರುತ್ತಿದ್ದು.

ಇದನ್ನು ಸಾಂಪ್ರದಾಯಿಕ ಮತ್ತು ಪ್ರಾಚೀನ ಕಲೆಗಳ ಮೂಲಕ ನಿರ್ದಿಷ್ಟ ಮಾರ್ಗದರ್ಶನ ಮಾಡಿ

ಬಹುತ್ವಾಗಾಗಿ ಅಭಿವೃದ್ಧಿ ಕೊಂಡಿರುತ್ತಿದ್ದು.

ಇದನ್ನು ಸಾಂಪ್ರದಾಯಿಕ ಮತ್ತು ಪ್ರಾಚೀನ ಕಲೆಗಳ ಮೂಲಕ ನಿರ್ದಿಷ್ಟ ಮಾರ್ಗದರ್ಶನ ಮಾಡಿ

ಬಹುತ್ವಾಗಾಗಿ ಅಭಿವೃದ್ಧಿ ಕೊಂಡಿರುತ್ತಿದ್ದು.

ಇದನ್ನು ಸಾಂಪ್ರದಾಯಿಕ ಮತ್ತು ಪ್ರಾಚೀನ ಕಲೆಗಳ ಮೂಲಕ ನಿರ್ದಿಷ್ಟ ಮಾರ್ಗದರ್ಶನ ಮಾಡಿ

ಬಹುತ್ವಾಗಾಗಿ ಅಭಿವೃದ್ಧಿ ಕೊಂಡಿರುತ್ತಿದ್ದು.

ಇದನ್ನು ಸಾಂಪ್ರದಾಯಿಕ ಮತ್ತು ಪ್ರಾಚೀನ ಕಲೆಗಳ ಮೂಲಕ ನಿರ್ದಿಷ್ಟ ಮಾರ್ಗದರ್ಶನ ಮಾಡಿ

ಬಹುತ್ವಾಗಾಗಿ ಅಭಿವೃದ್ಧಿ ಕೊಂಡಿರುತ್ತಿದ್ದು.

ಇದನ್ನು ಸಾಂಪ್ರದಾಯಿಕ ಮತ್ತು ಪ್ರಾಚೀನ ಕಲೆಗಳ ಮೂಲಕ ನಿರ್ದಿಷ್ಟ ಮಾರ್ಗದರ್ಶನ ಮಾಡಿ

ಬಹುತ್ವಾಗಾಗಿ ಅಭಿವೃದ್ಧಿ ಕೊಂಡಿರುತ್ತಿದ್ದು.

ಇದನ್ನು ಸಾಂಪ್ರದಾಯಿಕ ಮತ್ತು ಪ್ರಾಚೀನ ಕಲೆಗಳ ಮೂಲಕ ನಿರ್ದಿಷ್ಟ ಮಾರ್ಗದರ್ಶನ ಮಾಡಿ

ಬಹುತ್ವಾಗಾಗಿ ಅಭಿವೃದ್ಧಿ ಕೊಂಡಿರುತ್ತಿದ್ದು.

ಇದನ್ನು ಸಾಂಪ್ರದಾಯಿಕ ಮತ್ತು ಪ್ರಾಚೀನ ಕಲೆಗಳ ಮೂಲಕ ನಿರ್ದಿಷ್ಟ ಮಾರ್ಗದರ್ಶನ ಮಾಡಿ

ಬಹುತ್ವಾಗಾಗಿ ಅಭಿವೃದ್ಧಿ ಕೊಂಡಿರುತ್ತಿದ್ದು.

ಇದನ್ನು ಸಾಂಪ್ರದಾಯಿಕ ಮತ್ತು ಪ್ರಾಚೀನ ಕಲೆಗಳ ಮೂಲಕ ನಿರ್ದಿಷ್ಟ ಮಾರ್ಗದರ್ಶನ ಮಾಡಿ

ಬಹುತ್ವಾಗಾಗಿ ಅಭಿವೃದ್ಧಿ ಕೊಂಡಿರುತ್ತಿದ್ದು.

ಇದನ್ನು ಸಾಂಪ್ರದಾಯಿಕ ಮತ್ತು ಪ್ರಾಚೀನ ಕಲೆಗಳ ಮೂಲಕ ನಿರ್ದಿಷ್ಟ ಮಾರ್ಗದರ್ಶನ ಮಾಡಿ

ಬಹುತ್ವಾಗಾಗಿ ಅಭಿವೃದ್ಧಿ ಕೊಂಡಿರುತ್ತಿದ್ದು.

ಇದನ್ನು ಸಾಂಪ್ರದಾಯಿಕ ಮತ್ತು ಪ್ರಾಚೀನ ಕಲೆಗಳ ಮೂಲಕ ನಿರ್ದಿಷ್ಟ ಮಾರ್ಗದರ್ಶನ ಮಾಡಿ

ಬಹುತ್ವಾಗಾಗಿ ಅಭಿವೃದ್ಧಿ ಕೊಂಡಿರುತ್ತಿದ್ದು.

ಇದನ್ನು ಸಾಂಪ್ರದಾಯಿಕ ಮತ್ತು ಪ್ರಾಚೀನ ಕಲೆಗಳ ಮೂಲಕ ನಿರ್ದಿಷ್ಟ ಮಾರ್ಗದರ್ಶನ ಮಾಡಿ

ಬಹುತ್ವಾಗಾಗಿ ಅಭಿವೃದ್ಧಿ ಕೊಂಡಿರುತ್ತಿದ್ದು.

ಇದನ್ನು ಸಾಂಪ್ರದಾಯಿಕ ಮತ್ತು ಪ್ರಾಚೀನ ಕಲೆಗಳ ಮೂಲಕ ನಿರ್ದಿಷ್ಟ ಮಾರ್ಗದರ್ಶನ ಮಾಡಿ

ಬಹುತ್ವಾಗಾಗಿ ಅಭಿವೃದ್ಧಿ ಕೊಂಡಿರುತ್ತಿದ್ದು.

ಇದನ್ನು ಸಾಂಪ್ರದಾಯಿಕ ಮತ್ತು ಪ್ರಾಚೀನ ಕಲೆಗಳ ಮೂಲಕ ನಿರ್ದಿಷ್ಟ ಮಾರ್ಗದರ್ಶನ ಮಾಡಿ

ಬಹುತ್ವಾಗಾಗಿ ಅಭಿವೃದ್ಧಿ ಕೊಂಡಿರುತ್ತಿದ್ದು.

ಇದನ್ನು ಸಾಂಪ್ರದಾಯಿಕ ಮತ್ತು ಪ್ರಾಚೀನ ಕಲೆಗಳ ಮೂಲಕ ನಿರ್ದಿಷ್ಟ ಮಾರ್ಗದರ್ಶನ ಮಾಡಿ

ಬಹುತ್ವಾಗಾಗಿ ಅಭಿವೃದ್ಧಿ ಕೊಂಡಿರುತ್ತಿದ್ದು.

6. Memorials

7. Others

b) Human beings

1. Warli Paintings

2. Fhatuwa

3. Patli

c) Natural and imaginary objects

1. Warli paintings

2. Tobacco container

3. Yetya Bokya

4. Poles

5. Ornaments/Tak

d) Form and colour special attention needs to be given for building this section.

c) Symbolism

1. Warli paintings

2. Gods

3. Poles

4. Others

f) Masks

1. Paper

2. Wooden

3. Hyde's

4. Tatis

C) Music

(ಸಂಗೀತ):

a) Musical form and structure

1. In order to present scale, pitch, tone, tempo rhythm

- etc. pre-recorded cassettes and head phone would be introduced.
- 2. It would be supported with eighter slides show or simple photographs.
- b) Vocal music
 - 1. Bhandsar
 - 2. Daka bhakti
 - 3. Nagpanchamichi Gani
 - 4. Real
 - 5. Radals jodi/Dandar
- c) Beating - Daka Tabli
 - Mandari
 - Dhol Dholki Mandol
 - Nagara, Tibuli, others.
- d) Instrumental music
 - a) Accompaniments
 - 1) Tarfa, 2) Kingari, 3) Biri,
 - 4) Pawri. 5) Zangali,"6)
 - Bhangsar,
 - 7) Sahanai, 8) Kahali 9)
 - Others
 - b) Solo playing
 - 1. Tandoli
 - 2. Rantha
 - 3. Tarpa
 - 4. Pawa
 - 5. Van's
 - 6. Others

c) Orchestra

1. Rodali Jodi
2. Dandar
3. Gammat (Tamasya)
4. Dakabhaki
5. Govbhandhani
6. Dhol dance
7. Others

e) Idipones

Various types of clappers and rattels e.g. Manjira, Tal, Tappa, and kirkis.

f) Membraphones

Various types of Drums.

g) Aerophones

Pawa, Kahali

Tarpa, Sanai

Pawri, Others

h) Other musical instruments

D) Dancing 1) Dance styles technique gesture

(ನೃತ್ಯ): and postures. Formalization, rythm, Musical accompaniments and other aspects would be depicted through photographic Blow ups.

2) Warli paintings of Tapa dance would also be exhibited.

3) a tableau of Rela, Dhol and similar dances

4) A chart to above effect would also be prepared.

5) Relation of the dance to magic and ritual need to be collected.

f) Drama

(ಪ್ರದರ್ಶನ)

Dandar

Bhovada

Gammat

These forms would be illustrated.

Story telling of Thottis,Rantha Bhils and Gonda Bhils, may be exhibited.

17. Religion a) Lore &
(ಧರ್ಮ/ learning
ಭಾವಾವರಿಕಲ್ಕುನ್)

a) Cosmology conception of universe and cosmological system

Heavens and hells

b) Realm of the dead

c) Cosmic phenomenon

1. the sun and its rising and setting

2. Night and day

3. Dawn and twilight

4. The moon and its phases

5. Eclipses

6. Omens and portent

b) Religion

a) Conception of the supernatural

1. Concept of the Soul

2. animatism and magic force

3. concept of good and bad force

b) Sacred objects and places

1. fetishes

2. idols

3. extraordinary objects

a) Bazoar stones

b) albion animals

..... ಈ ಪ್ರವಾಸದ ಅನುಭವಗಳನ್ನು ಪ್ರಸ್ತರ ರೂಪದಲ್ಲಿ "ಜಾನಪದ ಪಯಗಾ ಮಾಲೆ"ಯಲ್ಲಿ ಮುದ್ರಿಸುವ ಉದ್ದೇಶಕ್ಕೂ ಅಕಾಡೆಮಿ ಕ್ಯಾಹಾಕೆದೆ. ಕಳೆದ ಪರ್ಷ ಶ್ರೀ ಎಂ.ಬೈರೇಗೌಡ ಅಕಾಡೆಮಿಯ ನೆರವಿನಿಂದ ತಮಿಳುನಾಡಿನಲ್ಲಿ ಜಾನಪದೀಯ ಪ್ರವಾಸವನ್ನು ಕೈಗೊಂಡಿದ್ದರು. ಅವರ ಪ್ರವಾಸದ ಅನುಭವ ಕಥನವೇ "ಧರ್ಮಪುರಿಯಿಂದ ತಿರುನಲ್ಪುಲಿವರೆಗೆ"

ಈ ಮಾಲೆಯಲ್ಲಿ ಪ್ರಕಟವಾಗುತ್ತಿರುವ ವರದನೇ ಕೃತಿಯ "ಮಹಾರಾಷ್ಟ್ರ ಜಾನಪದ". ನಮ್ಮ ಪ್ರಸಿದ್ಧ ಜಾನಪದ ಮತ್ತು ಭಾಷಾಶಾಸ್ತ್ರ ವಿದ್ಯಾಂಸ'ರಲ್ಲಿ ಬ್ಬಿರಾದ ಡಾ॥ ಎಚ್.ಎಂ.ಮಹೇಶ್ವರಯ್ಯ ಅವರು ಮಹಾರಾಷ್ಟ್ರದ ಪ್ರವಾಸವನ್ನು ಕೈಗೊಂಡು ಮುಖ್ಯವಾಗಿ ಅಲ್ಲಿನ ಬುದಕಟ್ಟಿಗಳ ಕ್ಷೇತ್ರದಲ್ಲಿ ಆಗಿರುವ ಅಧ್ಯಯನವನ್ನು ಗುರಿಯಾಗಿ ಇಟ್ಟುಕೊಂಡು ತಾವು ತಮ್ಮ ಪ್ರವಾಸದ ಸಂದರ್ಭದಲ್ಲಿ ಕಂಡುಬಂದ ಆ ಕ್ಷೇತ್ರದ ವಿವರಗಳನ್ನು ಇಲ್ಲಿ ಪ್ರಕಟಿಸಿದ್ದಾರೆ. ಮಹಾರಾಷ್ಟ್ರದಲ್ಲಿರುವ ಬುದಕಟ್ಟಿ ಅಧ್ಯಯನಕ್ಕೆ ಸಂಬಂಧಿಸಿದ ಸಂಸ್ಕೃತನ್ನು, ಆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವಿದ್ಯಾಂಸರನ್ನು, ಬುದಕಟ್ಟಿಗಳನ್ನು ಸಮೀಕ್ಷಿಸಿ ಸಂದರ್ಶಿಸಿ ಈ ಕೃತಿಯನ್ನು ಸಿದ್ಧಪಡಿಸಿದ್ದಾರೆ. ಬುದಕಟ್ಟಿ ಜನಾಂಗ ತಮ್ಮ ಮೂಲ ಅನನ್ಯತೆಯನ್ನು ಉಳಿಸಿಕೊಂಡು ಅಧುನಿಕ ನಾಗರಿಕ ಜಗತ್ತಿನ ಭಾಗವಾಗುವ ಬಗ್ಗೆ ಪ್ರಯತ್ನಿಸುತ್ತಿದ್ದಾರೆ. ಪ್ರಸಕ್ತ ಸಂಕೀರ್ಣ ಸಂದರ್ಭದಲ್ಲಿ ಆ ಬುದಕಟ್ಟಿಗಳ ವಿವಿಧ ಜನಾಂಗಗಳ ಪರಿಚಯವನ್ನು ಅವರ ಸಂಸ್ಕೃತಿ, ಸಂಪ್ರದಾಯ ಕಲೆ ಇತ್ಯಾದಿಗಳನ್ನು ಈ ಬುದಕಟ್ಟಿ ಜನಾಂಗಗಳಿಗೆ ಸಂಬಂಧಿಸಿದಂತೆ ಪ್ರಕಟವಾಗುತ್ತಿರುವ ಸಾಹಿತ್ಯವನ್ನು ಕುರಿತು ಇಲ್ಲಿ ಅಧಿಕೃತವಾಗಿ ವಿವೇಚಿಸಿದ್ದಾರೆ.

ಡಾ.ಎಚ್.ಜಿ. ಲಕ್ಷ್ಮಪ್ಪಗೌಡ

ಅಧ್ಯಕ್ಷರು